



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೯ Volume 149	ಬೆಂಗಳೂರು, ಗುರುವಾರ, ಮೇ ೨೯, ೨೦೧೪ (ಜ್ಯೇಷ್ಠ ೮, ಶಕ ವರ್ಷ ೧೯೩೬) Bangalore, Thursday, May 29, 2014 (Jyeshtha 8, Shaka Varsha 1936)	ಸಂಚಿಕೆ ೨೨ Issue 22
-------------------------	---	-----------------------

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 52 ಶಿಸನೇ 2014, ಬೆಂಗಳೂರು, ದಿನಾಂಕ 28-03-2014

ಕರ್ನಾಟಕ ಸಚಿವರುಗಳ ವೈದ್ಯಕೀಯ ಹಾಜರಾತಿಯ ನಿಯಮಗಳು, 1958ರ ನಿಯಮ 10 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮ-2 (ಬಿ)ನ ಷರತ್ತುಗಳನ್ನು ವಿನಾಯಿತಿಗೊಳಿಸಿ, ಡಾ|| ಸುರೇಂದ್ರ, ಹಿರಿಯ ತಜ್ಞ ವೈದ್ಯರು, ಕೆ.ಸಿ. ಜನರಲ್ ಆಸ್ಪತ್ರೆ, ಬೆಂಗಳೂರು ಇವರನ್ನು ಮಾನ್ಯ ಶ್ರೀ ದಿನೇಶ್ ಗುಂಡುರಾವ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ರಾಜ್ಯ ಸಚಿವರ ಆಪ್ತ ವೈದ್ಯ (Authorised Medical Attendant) ರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ನೇಮಿಸಿದೆ.

ಸದರಿ ವೈದ್ಯರು ಪ್ರಸ್ತುತ ಪಡೆಯುತ್ತಿರುವ ವೇತನ ಹೊರತುಪಡಿಸಿ ಯಾವುದೇ ಗೌರವಧನ / ಭತ್ಯೆಗಳನ್ನು ಪಡೆಯಲು ಅವಕಾಶವಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ನಾಗರಾಜಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ರಾಜ್ಯ ಶಿಷ್ಟಾಚಾರ)

PR. 316

SC - 100

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಡಿಪಿಎಆರ್ 41 ಹೆಚ್‌ಎಂಬಿ 2014, ಬೆಂಗಳೂರು, ದಿನಾಂಕ 09-04-2014

ದಿನಾಂಕ 10-04-2014ರ ಗುರುವಾರದಂದು ದೆಹಲಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ದಿನಾಂಕ 10-04-2014ರ ಗುರುವಾರದಂದು ಕರ್ನಾಟಕ ಭವನ ಮತ್ತು ನಿವಾಸಿ ಆಯುಕ್ತರ ಕಛೇರಿ ಅಧಿಕಾರಿಗಳು/ಸಿಬ್ಬಂದಿ ವರ್ಗದವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ Negotiable Instruments Act, 1881, ಕಲಂ 25 ರಡಿ ಮತ್ತು Representation of People Act, 1951 ಕಲಂ 135ಬಿ ಅಡಿಯಲ್ಲಿ ವೇತನ ಸಹಿತ ರಜೆ ನೀಡಲು ಈ ಮೂಲಕ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಮುನಿರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ರಾಜ್ಯ ಶಿಷ್ಟಾಚಾರ-1)

PR. 318

SC - 250

(೧೫೫೫)

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ ಸಂಖ್ಯೆ: ಅಪಜೇ 063 ಅಅಸೇ 2014 ಬೆಂಗಳೂರು, ದಿನಾಂಕ: 30-04-2014

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ, 2012ರ ಸೆಕ್ಷನ್ 2 (ಎ) ಪರಿಭಾಷಿಸಿರುವಂತೆ ದಿನಾಂಕ: 10-04-2006 ರಂದು ದಿನಗೂಲಿ ನೌಕರನಂತೆ ಹತ್ತು ವರ್ಷಗಳಿಗಿಂತ ಕಡಿಮೆಯಿರದಂತೆ ಕಾರ್ಯನಿರ್ವಹಿಸಿ ಸೇವೆಯನ್ನು ಪೂರ್ಣಗೊಳಿಸಿದಂತೆ ಮತ್ತು ಅಧಿನಿಯಮವು ಪ್ರಾರಂಭವಾದ ದಿನಾಂಕದಂದು ದಿನಗೂಲಿ ಆಧಾರದ ಮೇಲೆ ಕಾರ್ಯನಿರತರಾಗಿರುವ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಕೆಳಕಂಡ ವಿಭಾಗದಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರ ಹೆಸರು ಮತ್ತು ಸೇವಾ ವಿವರಗಳನ್ನು ಅನುಬಂಧ-1 ರಲ್ಲಿ ಸದರಿ ಅಧಿನಿಯಮದ ಸೆಕ್ಷನ್ 3 (1) ರಡಿ ಅಧಿಸೂಚಿಸಿದೆ.

ಸದರಿ ಅನುಬಂಧ-1 ರಲ್ಲಿ ಅಧಿಸೂಚಿಸಿರುವ ದಿನಗೂಲಿ ನೌಕರರು ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 77 ಶಾಸನ 2012, ದಿನಾಂಕ: 15-02-2013 ರ ಮೂಲಕ ಜಾರಿಗೊಳಿಸಲಾದ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ, 2012 ರಲ್ಲಿನ ಉಪಬಂಧಗಳಿಗೆ ಬದ್ಧರಾಗಿರತಕ್ಕದ್ದು.

1. ಹಾಸನ ವೃತ್ತ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಬಾಲಕೃಷ್ಣಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು)

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

ಅನುಬಂಧ-1

(ಅಧಿಸೂಚನೆ ಸಂಖ್ಯೆ : ಅಪಜೇ 063 ಅಅಸೇ 2014, ದಿನಾಂಕ : 30-04-2014ಕ್ಕೆ)

ಸ.ಂ.	ಅಭ್ಯರ್ಥಿಯ ಹೆಸರು ಶ್ರೀ/ಶ್ರೀಮತಿ	ಹುಟ್ಟಿದ ದಿನಾಂಕ	ವರ್ಗ (ಸಾಮಾನ್ಯ/ ಹಿಂದುಳಿದ ವರ್ಗ/ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ)	ದಿನಗೂಲಿ ಸೇವೆಗೆ ಸೇರಿದ ದಿನಾಂಕ	ದಿನಗೂಲಿ ಸೇವೆಗೆ ಸೇರುವ ವೇಳೆ ಅಭ್ಯರ್ಥಿಯ ವಿದ್ಯಾರ್ಹತೆ ಪಡೆದ ದಿನಾಂಕ	ಪ್ರಸ್ತುತ ವಿದ್ಯಾರ್ಹತೆ ಹಾಗೂ ಪಡೆದ ದಿನಾಂಕ	ದಿನಗೂಲಿ ಸೇವೆಗೆ ಸೇರುವ ಗೊಂಡ ಹುದ್ದೆ ಹಾಗೂ ವೃಂದ (ಸದರಿ ಹುದ್ದೆಗೆ ವೃಂದ ಮತ್ತು ಸೇವಾಕಾತಿ ನಿಯಮದನ್ವಯ ನಿಗದಿಪಡಿಸಿದ ವಿದ್ಯಾರ್ಹತೆ)	ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆ ಹಾಗೂ ವೃಂದ	ದಿನಗೂಲಿ ಸೇವೆಗೆ ತೆಗೆದುಕೊಳ್ಳಲಿ ಹೊರಡಿಸಿದ ಅದೇಶ ಹಾಗೂ ವೇತನ	ಒಟ್ಟು ದಿನಗೂಲಿ ಸೇವೆ (ಸೇವಾ ವಿಚ್ಛಿನ್ನತೆ ವಿವರ ದೊಂದಿಗೆ)	ಪ್ರಸ್ತುತ ದಿನಗೂಲಿ ಸೇವೆಯಲ್ಲಿರುವ ಬಗ್ಗೆ ಪರಾ (ವೇತನ, ಇತರೆ)
ಹಾಸನ ವೃತ್ತ ಕಛೇರಿ											

1	2	3	4	5	6	7	8	9	10	11	12
1	ಶ್ರೀಮತಿ ಲಲಿತಾ	21-06-1972	ಹಿಂದುಳಿದ ವರ್ಗ	07-08-1991	ಬಿ.ಎ.,	ಬಿ.ಎ.,	ಗ್ರೂಪ್ 'ಸಿ'	ಲಿಪಿಕ ಸಹಾಯಕಿ	-	ವಾರ್ಷಿಕ 240 ದಿನಗಳಿಗೆ ಕಡಿಮೆಯಿಲ್ಲ ದಂತೆ ಸೇವೆಯಲ್ಲಿ ಮುಂದುವರಿ ದಿರುತ್ತಾರೆ.	ಪ್ರತಿದಿನ ರೂ.256.50 + ಮಾಸಿಕ ರೂ 2000

1	2	3	4	5	6	7	8	9	10	11	12
2	ಹೆಚ್.ಆರ್.ರಮೇಶ್	20-07-1970	ಹಿಂದುಳಿದ ವರ್ಗ	15-02-1993	6ನೇ ತರಗತಿ	6ನೇ ತರಗತಿ	ಗ್ರೂಪ್ 'ಸಿ'	ವಾಹನ ಚಾಲಕ	-	ಮೇಲಿನಂತೆ	ಮೇಲಿನಂತೆ
3	ಮಲ್ಲಿಕಾರ್ಜುನ	04-05-1965	-	10-05-1995	7ನೇ ತರಗತಿ	7ನೇ ತರಗತಿ	ಗ್ರೂಪ್ 'ಸಿ'	ಮೇಲಿನಂತೆ	-	ಮೇಲಿನಂತೆ	ಮೇಲಿನಂತೆ
ಪ್ರಾದೇಶಿಕ ವಿಭಾಗ-ಹಾಸನ											
4	ಕೆ. ಪ್ರಭಾಕರ್	24.02.1962	ಸಾಮಾನ್ಯ	12.07.1985	ಬಿ.ಕಾಂ	ಬಿ.ಕಾಂ	ಗ್ರೂಪ್ 'ಸಿ'	ಲಿಪಿಕ ಸಹಾಯಕ	ಆದೇಶಗಳು ಲಭ್ಯವಿರುವುದಿಲ್ಲ	ಮೇಲಿನಂತೆ	ಮೇಲಿನಂತೆ
5	ಹೆಚ್.ಎಸ್.ಚಂದ್ರಶೇಖರ್	30.04.1966	ಹಿಂದುಳಿದ	01.01.1990	ಪಿಯುಸಿ	ಬಿ.ಕಾಂ	ಗ್ರೂಪ್ 'ಸಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
6	ಕೆ.ಆರ್.ಕೃಷ್ಣ ಕುಮಾರ್	09.09.1960	ಸಾಮಾನ್ಯ	01.06.1988	ಬಿ.ಕಾಂ	ಬಿ.ಕಾಂ	ಗ್ರೂಪ್ 'ಸಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
7	ಆರ್.ಗೋಪಾಲೇ ಗೌಡ	19.10.1966	ಹಿಂದುಳಿದ	01.09.1989	ಪಿಯುಸಿ ಅನುತ್ತೀರ್ಣ	ಪಿಯುಸಿ ಅನುತ್ತೀರ್ಣ	ಗ್ರೂಪ್ 'ಸಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
8	ತಿಮ್ಮೇಗೌಡ	01.06.1962	ಹಿಂದುಳಿದ	01.11.1988	SSLC	SSLC	ಗ್ರೂಪ್ 'ಡಿ'	ನೆಡುತೋಪ ಕಾವಲುಗಾರ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.226.50 + ಮಾಸಿಕ ರೂ 2000
9	ಚಿಕ್ಕಯ್ಯ	02.08.1963	ಪರಿಶಿಷ್ಟ ಜಾತಿ	01.07.1988	ಕೂಲಿಮಠ	ಕೂಲಿಮಠ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
10	ಮಂಜಯ್ಯ.ಟಿ.	22.08.1966	ಪರಿಶಿಷ್ಟ ಜಾತಿ	01.07.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
11	ಲಕ್ಷ್ಮೀಗೌಡ.ಕೆ.	10.07.1962	ಹಿಂದುಳಿದ	01.01.1989	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
12	ಕೃಷ್ಣೇಗೌಡ	04.11.1959	ಹಿಂದುಳಿದ	01.11.1984	ಕೂಲಿಮಠ	ಕೂಲಿಮಠ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
13	ಸಣ್ಣಸ್ವಾಮಿ	01.06.1966	ಹಿಂದುಳಿದ	01.01.1989	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
14	ಮಂಜುನಾಥ.ಎನ್.ಆರ್	01.06.1965	ಪರಿಶಿಷ್ಟ ಜಾತಿ	01.01.1990	ಪಿಯುಸಿ	ಪಿಯುಸಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
15	ಬಿ.ಎನ್.ವಿಜೇಗೌಡ	05.08.1962	ಹಿಂದುಳಿದ	01.11.1988	ಕೂಲಿಮಠ	ಕೂಲಿಮಠ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
16	ಜಗದೀಶ್ S/o ರಂಗೇಗೌಡ	01.06.1968	ಹಿಂದುಳಿದ	01.06.1987	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
17	ಎನ್.ಎಂ.ಕೋಮಲೇಷ್	10.05.1963	ಹಿಂದುಳಿದ	01.08.1988	ಪಿಯುಸಿ	ಪಿಯುಸಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
18	ಕಳಿಂಗಪ್ಪ	12.02.1966	ಹಿಂದುಳಿದ	01.01.1989	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
19	ರಂಗಸ್ವಾಮಿ	22.06.1967	ಹಿಂದುಳಿದ	01.04.1987	6ನೇ ತರಗತಿ	6ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
20	ಶಾಂತರಾಜು	10.06.1964	ಹಿಂದುಳಿದ	01.08.1988	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
21	ಹೆಚ್.ಹೆಚ್.ವೆಂಕಟೇಶ	04.09.1958	ಹಿಂದುಳಿದ	01.08.1988	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
22	ಚಂದ್ರೇಗೌಡ S/o ರಂಗೇಗೌಡ	01.04.1955	ಹಿಂದುಳಿದ	29.03.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
23	ಅಪ್ಪೇಗೌಡ S/o ಕರೀಗೌಡ	19.02.1958	ಹಿಂದುಳಿದ	01.10.1989	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
24	ಸಿ.ಆರ್.ನಾಗರಾಜ S/o ರಾಜೇಗೌಡ	06.08.1969	ಹಿಂದುಳಿದ	27.08.1986	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
25	ಪುಟ್ಟಸ್ವಾಮಿ S/o ರಂಗೇಗೌಡ	17.02.1967	ಹಿಂದುಳಿದ	22.12.1989	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
26	ಗೌರಮ್ಮ W/o. ಗೋವಿಂದೇಗೌಡ	10.09.1967	ಹಿಂದುಳಿದ	31.03.1987	2ನೇ ತರಗತಿ	2ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
27	ಶಾರದಮ್ಮ W/o. ಗೋವಿಂದಯ್ಯ	01.10.1959	ಹಿಂದುಳಿದ	22.12.1989	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
28	ಗೋವಿಂದೇಗೌಡ S/o ತಿಮ್ಮೇಗೌಡ	24.08.1968	ಹಿಂದುಳಿದ	01.03.1986	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
29	ಈರೇಗೌಡ S/o ರಾಜೇಗೌಡ	10.06.1969	ಹಿಂದುಳಿದ	27.07.1986	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
30	ಹೆಚ್.ಟಿ.ರಂಗಸ್ವಾಮಿ S/o ತಾಲುರೇಗೌಡ	15.09.1968	ಹಿಂದುಳಿದ	01.11.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
31	ಎಲ್.ಎನ್.ಅಣ್ಣೇಗೌಡ S/o ಬೋರೇಗೌಡ	24.08.1968	ಹಿಂದುಳಿದ	01.10.1986	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
32	ಲಕ್ಷ್ಮೀಗೌಡ S/o ಗಿಡ್ಡೇಗೌಡ	10.08.1964	ಹಿಂದುಳಿದ	01.12.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
33	ಡಿ.ಬಿ.ಅಣ್ಣೇಗೌಡ S/o ಬೊರೇಗೌಡ	24.08.1968	ಹಿಂದುಳಿದ	01.11.1987	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
34	ಮರಿಯಣ್ಣ S/o ದೊಡ್ಡೇಗೌಡ	20.06.1955	ಹಿಂದುಳಿದ	01.12.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
35	ನಾರಾಶೆಟ್ಟಿ S/o ಬೊರಾಶೆಟ್ಟಿ	17.07.1958	ಹಿಂದುಳಿದ	01.12.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
36	ತಮ್ಮಯ್ಯಣ್ಣ S/o ಚಿಕ್ಕತಿಮ್ಮಶೆಟ್ಟಿ	15.09.1968	ಹಿಂದುಳಿದ	01.08.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
37	ಹೆಚ್.ಎಂ.ಚಂದ್ರೇಗೌಡ S/o ಹೊನ್ನೇಗೌಡ	25.12.1967	ಹಿಂದುಳಿದ	01.11.1989	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
38	ಶೆಟ್ಟಿಗೌಡ S/o ದೇವೇಗೌಡ	12.05.1968	ಹಿಂದುಳಿದ	01.11.1987	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
39	ಮಂಜೇಗೌಡ S/o ಮರೀಗೌಡ	20.07.1965	ಹಿಂದುಳಿದ	01.12.1987	2ನೇ ತರಗತಿ	2ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
40	ಮುದಲಾಗಿರಿಶೆಟ್ಟಿ S/o ರಂಗಾಶೆಟ್ಟಿ	09.11.1960	ಹಿಂದುಳಿದ	01.04.1989	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
41	ಮಂಜೇಗೌಡ S/o ನಂಜೇಗೌಡ	17.07.1958	ಹಿಂದುಳಿದ	01.12.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
42	ಕೆ.ಬಿ.ನಾಗರಾಜ S/o ಬೆಟ್ಟೇಗೌಡ	10.07.1962	ಹಿಂದುಳಿದ	01.08.1989	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
43	ಧರ್ಮೇಗೌಡ S/o ನಂಜೇಗೌಡ	01.12.1967	ಹಿಂದುಳಿದ	01.10.1989	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
44	ಬಿ.ಎನ್.ತಿರುಮಲೇಗೌಡ S/o ನಂಜೇಗೌಡ	03.06.1962	ಹಿಂದುಳಿದ	01.11.1989	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
45	ಪುಟ್ಟಸ್ವಾಮಿ S/o ಈರೇಗೌಡ	02.08.1960	ಹಿಂದುಳಿದ	01.12.1987	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
46	ಸುರೇಶ S/o ಕರಿಯಯ್ಯ, ದುಧ್ವಾ	18.07.1967	ಪರಿಶಿಷ್ಟ ಜಾತಿ	01.10.1989	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
47	ಜಿ.ಆರ್.ನಾಗರಾಜ	20.09.1967	ಹಿಂದುಳಿದ	01.07.1987	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
48	ಬಿ.ಎಲ್.ಮಂಜೇಗೌಡ	01.07.1973	ಹಿಂದುಳಿದ	01.04.1989	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
49	ಬಿ.ಎಸ್.ನಂಜೇಗೌಡ	12.06.1965	, ಸಾಮಾನ್ಯ	01.06.1988	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
50	ಚಂದ್ರ	23.09.1969	ಹಿಂದುಳಿದ	01.03.1988	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
51	ಬೋರಯ್ಯ	24.05.1962	ಹಿಂದುಳಿದ	01.10.1989	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
52	ಬಿ.ಟಿ. ರವಿ	08.02.1970	ಹಿಂದುಳಿದ	02.03.1986	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ವಾಹನಚಾಲಕ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.256.50 + ಮಾಸಿಕ ರೂ 2000
53	ಶಾಂತಪ್ಪ	02.03.1967	ಹಿಂದುಳಿದ	01.11.1988	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ನೆಡುತೋಪು ಕಾವಲುಗಾರ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.226.50 + ಮಾಸಿಕ ರೂ 2000
54	ರಂಗಪ್ಪ	08.10.1963	ಹಿಂದುಳಿದ	01.10.1989	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
55	ರಂಗಶೆಟ್ಟಿ	02.03.1965	ಹಿಂದುಳಿದ	01.12.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
56	ಬಿ.ಟಿ.ನಂಜೇಗೌಡ	20.12.1970	ಹಿಂದುಳಿದ	01.08.1988	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
57	ಕಲ್ಯಾಣಾಚಾರಿ S/o ಬೆಟ್ಟಾಚಾರಿ	15.03.1958	, ಸಾಮಾನ್ಯ	01.10.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
58	ಮರೀಗೌಡ S/o ಜುಂಜೇಗೌಡ	15.01.1963	ಹಿಂದುಳಿದ	08.09.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ವಾಹನಚಾಲಕ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.256.50 + ಮಾಸಿಕ ರೂ 2000

1	2	3	4	5	6	7	8	9	10	11	12
59	ದಯಾನಂದ S/o ಚಂದ್ರಪ್ಪ	08.10.1968	, ಸಾಮಾನ್ಯ	25.05.1987	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ನೆಡುತೋಪು ಕಾವಲುಗಾರ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.226.50 + ಮಾಸಿಕ ರೂ 2000
60	ಎಂ.ಬಿ.ನಾಗರಾಜ S/o ಬೋರೇಗೌಡ	13.06.1967	ಹಿಂದುಳಿದ	01.10.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
61	ಆರ್.ರಾಮಪ್ಪ S/o ರಂಗಪ್ಪ	10.06.1956	ಹಿಂದುಳಿದ	01.06.1986	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
62	ಟಿ.ಎಸ್.ಈಶ್ವರಪ್ಪ S/o ಸುಜಯ್ಯ	10.06.1955	ಪರಿಶಿಷ್ಟ ಜಾತಿ	01.11.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
63	ರಾಮಸ್ವಾಮಿ S/o ಗೋವಿಂದಪ್ಪ	07.04.1954	ಹಿಂದುಳಿದ	01.06.1986	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
64	ಪಾಪಯ್ಯ S/o ನಿಂಗಪ್ಪ	15.01.1955	ಹಿಂದುಳಿದ	01.09.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
65	ಮಲ್ಲೇಗೌಡ S/o ಬಸವೇಗೌಡ	27.03.1966	ಹಿಂದುಳಿದ	26.01.1986	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
66	ಟಿ.ಮರುಳಸಿದ್ದಪ್ಪ S/o ತಿಮ್ಮೇಗೌಡ	01.06.1967	ಸಾಮಾನ್ಯ	01.06.1987	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
67	ಕುಮಾರ್ S/o ಮಹಾಲಿಂಗಪ್ಪ	18.04.1967	ಸಾಮಾನ್ಯ	01.06.1987	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
68	ದೌಜಾನಾಯಕ್ S/o ಜೀವನಾಯಕ್	01.07.1957	ಪರಿಶಿಷ್ಟ ಜಾತಿ	01.11.1984	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
69	ಚಿಕ್ಕೇಗೌಡ S/o ಕಾದರೇಗೌಡ	05.08.1970	ಹಿಂದುಳಿದ	01.09.1986	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
70	ಸಣ್ಣರಂಗಪ್ಪ S/o ಕೆಂಚಪ್ಪ	04.01.1961	ಹಿಂದುಳಿದ	01.12.1984	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
71	ನಿಂಗಪ್ಪ S/o ನಿಂಗಪ್ಪ	24.04.1967	ಹಿಂದುಳಿದ	01.09.1986	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
72	ಚಿಕ್ಕೇಗೌಡ S/o ಜವರೇಗೌಡ	16.10.1965	ಹಿಂದುಳಿದ	01.11.1986	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
73	ಹೆಚ್.ಪಿ.ನಾಗರಾಜ S/o ಪುಟ್ಟೇಗೌಡ	01.03.1963	ಹಿಂದುಳಿದ	08.01.1985	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
74	ಎಸ್.ಹೆಚ್.ತಿಮ್ಮೇಗೌಡ S/o ಹನುಮೇಗೌಡ	08.06.1965	ಹಿಂದುಳಿದ	03.05.1987	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
75	ಹಾಲಸಿದ್ದಪ್ಪ S/o ದಾಸಪ್ಪ	24.05.1963	ಹಿಂದುಳಿದ	01.11.1984	1ನೇ ತರಗತಿ	1ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
76	ನಿಂಗಪ್ಪ S/o ಚಿಕ್ಕೇಗೌಡ	01.06.1959	, ಸಾಮಾನ್ಯ	01.09.1986	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
77	ಚನ್ನಕೇಶವ S/o ಚನ್ನಿಗರಾಯಶೆಟ್ಟಿ	24.07.1962	ಹಿಂದುಳಿದ	01.06.1989	ಪಿಯುಸಿ	ಪಿಯುಸಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
78	ಬೊರೇಗೌಡ S/o ನಿಂಗೇಗೌಡ	01.08.1960	ಹಿಂದುಳಿದ	01.10.1989	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
79	ಎನ್.ಬಿ.ರಾಜು S/o ಬಂಗಾರಸ್ವಾಮಿ	01.06.1965	ಹಿಂದುಳಿದ	01.04.1989	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
80	ಜಿ.ಹೆಚ್.ದೇವರಾಜ S/o ಟಿ.ಹನುಮೇಗೌಡ	14.07.1968	ಹಿಂದುಳಿದ	20.06.1986	8ನೇ ತರಗತಿ	8ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
81	ಎಂ.ಎಲ್.ಬಸವರಾಜ S/o ದೊಡ್ಡಲಕ್ಕೇಗೌಡ	01.10.1969	ಹಿಂದುಳಿದ	01.06.1989	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
82	ಹೆಚ್.ರಂಗಸ್ವಾಮಿ S/o ಗಿಡ್ಡೇಗೌಡ	12.04.1956	ಹಿಂದುಳಿದ	01.11.1989	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
83	ಬಿ.ಎನ್.ಸೋಮಶೇಖರಾ ಆರಾಧ್ಯ S/o ನಂಜುಂಡ ಆರಾಧ್ಯ	19.06.1969	ಹಿಂದುಳಿದ	01.06.1989	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
84	ಟಿ.ಇ. ನಂಜಾಚಾರಿ S/o ಈಶ್ವರಾಚಾರಿ	12.04.1966	ಸಾಮಾನ್ಯ	13.07.1988	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
85	ಧನಪಾಲಾ S/o ಜವರೇಗೌಡ	07.01.1965	ಹಿಂದುಳಿದ	23.01.1988	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
86	ವಿ.ಕೆ.ಲಕ್ಕಯ್ಯ S/o ಕಾಳಯ್ಯ	12.05.1962	ಪ.ಜಾ	01.04.1986	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
87	ಪುಟ್ಟಶೆಟ್ಟಿ S/o ಈರಶೆಟ್ಟಿ	30.06.1966	ಹಿಂದುಳಿದ	01.06.1989	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
88	ಎಂ.ಎಸ್.ಬೊರಯ್ಯ S/o ಸಣ್ಣಯ್ಯನಿಂಗಯ್ಯ	01.08.1960	ಪ.ಜಾ	01.06.1986	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
89	ಪುಟ್ಟತಿಮ್ಮೇಗೌಡ S/o ಗೌಡೇಗೌಡ	01.01.1960	ಹಿಂದುಳಿದ	01.10.1989	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
90	ಹೆಚ್.ಎಲ್.ಮಲ್ಲೇಶ	22.07.1969	ಪ.ಜಾ	01.07.1986	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
91	ಸ್ವಾಮಿಗೌಡ S/o ರಂಗೇಗೌಡ	20.12.1961	ಹಿಂದುಳಿದ	01.01.1987	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
92	ಕೆ.ಹೆಚ್.ರವಿ S/o ಹುಚ್ಚಯ್ಯ	21.07.1970	ಪ.ಜಾ	01.01.1989	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
93	ಲೋಕೇಶ S/o ಈರಯ್ಯ	02.07.1972	ಪ.ಜಾ	01.08.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
94	ಮಂಜು S/o ಭದ್ರಯ್ಯ	09.04.1968	ಹಿಂದುಳಿದ	01.12.1988	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
95	ಬಿ.ಟಿ.ಗುರುಪ್ಪಗೌಡ S/o ತಿಮ್ಮೇಗೌಡ	12.11.1964	ಹಿಂದುಳಿದ	01.03.1983	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
96	ನಿಂಗಯ್ಯ S/o ಜವರಯ್ಯ	07.09.1954	ಪ.ಜಾ	01.02.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
97	ನಂಜುಡೇಗೌಡ S/o ಕೆಂಪೆಗೌಡ	26.08.1960	ಹಿಂದುಳಿದ	26.01.1987	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
98	ತಿಮ್ಮಪ್ಪ S/o ಸಣ್ಣಹುಚ್ಚಯ್ಯ	12.07.1966	ಪ.ಜಾ	01.08.1988	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
99	ಗಿಡ್ಡೇಗೌಡ S/o ಗಿಡ್ಡೇಗೌಡ	25.04.1968	ಹಿಂದುಳಿದ	01.12.1988	ಅನಕ್ಷರಸ್ತ	ಅನಕ್ಷರಸ್ತ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
100	ಆರ್.ಮಂಜುನಾಥ್ S/o ರಾಮಕೃಷ್ಣ ನಾಯರ್	21.06.1964	ಹಿಂದುಳಿದ	01.04.1988	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
101	ಬಿ.ಎಸ್.ಕೊಮಾರಿಗೌಡ S/o ಸುಬ್ಬೇಗೌಡ	12.11.1959	ಹಿಂದುಳಿದ	01.04.1989	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.226.50 + ಮಾಸಿಕ ರೂ 2000
102	ರಾಮಚಂದ್ರಪ್ಪ S/o ಗುಂಡಪ್ಪ	25.01.1965	ಹಿಂದುಳಿದ	01.04.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
103	ಕೆ.ಎನ್.ರಾಮಚಂದ್ರ S/o ನಿಂಗೇಗೌಡ	01.06.1966	ಹಿಂದುಳಿದ	01.04.1986	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
104	ಕೆ.ಹೆಚ್.ಅಬ್ದುಸ್ S/o ಹರಿದಾಸ್	10.08.1968	ಹಿಂದುಳಿದ	01.06.1986	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
105	ಬಿ.ಪಿ.ಕೃಷ್ಣೇಗೌಡ S/o ಅಣ್ಣೇಗೌಡ	06.05.1969	ಹಿಂದುಳಿದ	01.04.1989	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
106	ತಮ್ಮಯ್ಯ ಪೂಜಾರಿ S/o ಇತಪ್ಪಾ ಪೂಜಾರಿ	30.06.1957	ಹಿಂದುಳಿದ	01.07.1988	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
107	ಕೆ.ಕೆ.ಕೃಷ್ಣೇಗೌಡ S/o ಕೆಂಚೇಗೌಡ	27.04.1955	ಹಿಂದುಳಿದ	01.07.1989	6ನೇ ತರಗತಿ	6ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
108	ಎನ್.ಬಿ.ಸುಬ್ಬೇಗೌಡ S/o ಬಸವೇಗೌಡ	05.06.1964	ಹಿಂದುಳಿದ	01.07.1989	8ನೇ ತರಗತಿ	8ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
109	ಸುರೇಶ S/o ಕೆಂಚಯ್ಯ	05.06.1970	ಪ.ಜಾ	01.01.1990	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
110	ಬೈರಯ್ಯ S/o ನಿಂಗಯ್ಯ	15.05.1959	ಪ.ಜಾ	01.04.1986	6ನೇ ತರಗತಿ	6ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
111	ಕೊಮಾರಯ್ಯ S/o ದೇವಯ್ಯ	25.06.1957	ಪ.ಜಾ	01.03.1988	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
112	ಸಿ.ಕೆ.ವೆಂಕಟೇಶ್ S/o ಸಿ.ಎಸ್.ಕುಮಾರಸಪ್ಪ	25.05.1959	ಹಿಂದುಳಿದ	01.07.1986	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
113	ಅಬ್ದುಸ್ S/o ಶೇಕ್ ಅಬ್ದುಲ್ಲಾ	25.01.1965	ಹಿಂದುಳಿದ	01.07.1987	8ನೇ ತರಗತಿ	8ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
114	ಕೆ.ಎಸ್.ಲೋಕೇಶ್ S/o ಸಿದ್ದೇಗೌಡ	17.07.1960	ಸಾಮಾನ್ಯ	01.06.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
115	ಕೆ.ಎ.ಉಮೇಶ್ S/o ಅಣ್ಣೇಗೌಡ	01.02.1966	ಹಿಂದುಳಿದ	01.04.1988	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
116	ಚಂದ್ರೇಗೌಡ S/o ಭದ್ರೇಗೌಡ	01.04.1956	ಸಾಮಾನ್ಯ	01.04.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
117	ಕೆ.ಎಂ.ಗಂಗಾದರಯ್ಯ	05.12.1968	ಪ.ಜಾ	01.04.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
118	ಬಸವರಾಜು	09.01.1964	ಪ.ಜಾ	01.05.1987	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
119	ಡಿ.ಬಿ.ರಾಮಚಂದ್ರ	22.01.1967	ಹಿಂದುಳಿದ	01.05.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
120	ಗೋವಿಂದರಾಜು	25.06.1970	ಪ.ಜಾ	01.07.1989	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
121	ಕೆ.ಎಂ.ತ್ಯಾಗರಾಜು	01.04.1971	ಹಿಂದುಳಿದ	01.04.1989	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
122	ಬಿ.ಎಂ.ಬಸವರಾಜು	14.04.1965	ಸಾಮಾನ್ಯ	01.04.1988	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
123	ಎಂ.ಡಿ.ಲಕ್ಷ್ಮೀಗೌಡ	18.10.1965	ಹಿಂದುಳಿದ	01.11.1988	9ನೇ ತರಗತಿ	9ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
124	ಕೆ.ಎಂ.ಧರ್ಮೇಗೌಡ	25.06.1962	ಹಿಂದುಳಿದ	01.02.1987	2ನೇ ತರಗತಿ	2ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
125	ಕೆ.ಜಿ.ಜಗದೀಶ	18.05.1969	ಹಿಂದುಳಿದ	01.04.1988	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
126	ಬಿ.ಟಿ.ಕುಮಾರಸ್ವಾಮಿ	30.01.1969	ಹಿಂದುಳಿದ	01.07.1986	8ನೇ ತರಗತಿ	8ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
127	ಹೆಚ್.ಕೆ.ಮಲ್ಲೇಶ	20.07.1968	ಹಿಂದುಳಿದ	01.02.1987	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
128	ಕೆ.ಎಂ.ಅಶೋಕ	01.05.1968	ಪ.ಜಾ	01.09.1989	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
129	ಹೆಚ್.ಎಸ್.ನಾಗರಾಜ	12.01.1961	ಸಾಮಾನ್ಯ	01.05.1985	7ನೇ ತರಗತಿ	7ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
130	ಬಿ.ಕೆ.ರಮೇಶ	01.06.1967	ಹಿಂದುಳಿದ	01.10.1985	6ನೇ ತರಗತಿ	6ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
131	ಹೆಚ್.ಆರ್.ನಾಗರಾಜು	01.04.1968	ಪ.ಜಾ	01.07.1985	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
132	ಓ.ಜಿ.ಲೋಕೇಶ್	01.04.1964	ಪ.ಜಾ	01.05.1988	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
133	ಕೆ.ಎಸ್.ಗೋವಿಂದೇಗೌಡ	01.04.1954	ಹಿಂದುಳಿದ	01.07.1989	2ನೇ ತರಗತಿ	2ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
134	ಬಿ.ವಿ.ನಾಗರಾಜ S/o ವೆಂಕಟಸ್ವಾಮಿ	10.04.1969	ಹಿಂದುಳಿದ	01.11.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
135	ಬಿ.ಕೆ.ಬೊಮ್ಮೇಗೌಡ S/o ಕರಿಯಪ್ಪಗೌಡ	01.07.1956	ಹಿಂದುಳಿದ	01.09.1985	ಪಿಯುಸಿ	ಪಿಯುಸಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
136	ಬಿ.ಬಿ.ಸೋಮೇಗೌಡ S/o ಭೀಮೇಗೌಡ	16.03.1965	ಹಿಂದುಳಿದ	01.08.1984	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
137	ಧರ್ಮರಾಜು S/o ಸಿದ್ದಯ್ಯ	02.06.1969	ಪ.ಜಾ	01.06.1985	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
138	ಮಂಜುನಾಥ S/o ದ್ಯಾವಯ್ಯ	23.07.1961	ಪ.ಜಾ	01.08.1988	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
139	ಕೆಂಚಯ್ಯ S/o ಸಣ್ಣಸಂಗಯ್ಯ	01.06.1965	ಪ.ಜಾ	01.09.1988	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
140	ರಂಗೇಗೌಡ S/o ರಂಗೇಗೌಡ	12.09.1965	ಹಿಂದುಳಿದ	01.09.1988	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
141	ನೀಲಯ್ಯ S/o ಮೈಲಾರಯ್ಯ	14.10.1955	ಪ.ಜಾ	01.01.1986	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
142	ಚಂದ್ರೇಗೌಡ S/o ಕರೀಗೌಡ	01.01.1959	ಹಿಂದುಳಿದ	01.04.1988	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
143	ಸಿದ್ದಯ್ಯ S/o ಕಾಶಯ್ಯ	14.08.1957	ಹಿಂದುಳಿದ	01.07.1984	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.226.50 + ಮಾಸಿಕ ರೂ 2000
144	ಲಕ್ಷ್ಮಣ S/o ಮಲ್ಲೇಗೌಡ	11.06.1963	ಹಿಂದುಳಿದ	01.10.1986	SSLC	SSLC	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ

1	2	3	4	5	6	7	8	9	10	11	12
145	ಟಿ.ಸಿ.ಚಂದ್ರು S/o ಚನ್ನಾಮಲ್ಲಾಪ್ಪ	20.07.1957	ಸಾಮಾನ್ಯ	01.10.1984	6ನೇ ತರಗತಿ	6ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
146	ಸೋಮಶೇಖರಾ S/o ಪುಟ್ಟೇಗೌಡ	18.07.1963	ಹಿಂದುಳಿದ	01.04.1985	SSLC Fail	SSLC Fail	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
147	ಕೃಷ್ಣೇಗೌಡ S/o ಬೊರೇಗೌಡ	01.06.1963	ಹಿಂದುಳಿದ	01.04.1989	5ನೇ ತರಗತಿ	5ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
148	ರಾಮಸ್ವಾಮಿ S/o ಕೆಂಚಯ್ಯ	01.06.1963	ಪ.ಜಾ	01.06.1986	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
149	ಕೃಷ್ಣೇಗೌಡ S/o ಲಕ್ಷ್ಮೇಗೌಡ	08.08.1957	ಹಿಂದುಳಿದ	01.06.1986	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
150	ಹೆಚ್.ಎನ್.ಅಣ್ಣಪ್ಪಗೌಡ S/o ನಂಜೇಗೌಡ	05.09.1966	ಹಿಂದುಳಿದ	15.02.1986	4ನೇ ತರಗತಿ	4ನೇ ತರಗತಿ	ಗ್ರೂಪ್ 'ಡಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
151	ಸಿ.ಪಿ.ಚನ್ನೇಗೌಡ S/o ನಂಜೇಗೌಡ	18.05.1968	ಹಿಂದುಳಿದ	01.12.1992	ಪಿಯುಸಿ	ಪಿಯುಸಿ	ಗ್ರೂಪ್ 'ಸಿ'	ಲಿಪಿಕ ಸಹಾಯಕ	ಮೇಲಿನಂತೆ	ಮೇಲಿನಂತೆ	ಪ್ರತಿದಿನ ರೂ.236.50 + ಮಾಸಿಕ ರೂ 2000
152	ರಮೇಶ್ S/o ರಾಜೇಗೌಡ	08.10.1974	ಹಿಂದುಳಿದ	01.12.1992	3ನೇ ತರಗತಿ	3ನೇ ತರಗತಿ	ಗ್ರೂಪ್ 'ಡಿ'	ರಾತ್ರಿ ಕಾವಲುಗಾರ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
153	ಹೆಚ್.ಎಸ್. ಶ್ರೀಲಕ್ಷ್ಮೀ W/o. ಪ್ರಸನ್ನ	21.03.1969	ಸಾಮಾನ್ಯ	01.01.1994	ಪಿಯುಸಿ	ಪಿಯುಸಿ	ಗ್ರೂಪ್ 'ಸಿ'	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ
ಸಾಮಾಜಿಕ ಅರಣ್ಯ ವಿಭಾಗ-ಹಾಸನ											
154	ಕೆ.ಪಿ.ಬಸವರಾಜು	24.07.1954	3ಎ	01.04.1989	SSLC 01-06-1970	SSLC 01-06-1970	ಸಿ' ವೃಂದ	ಅಕ್ಷರಸ್ಥ ಸಹಾಯಕರು	ಮೇಲಿನಂತೆ	24 ವರ್ಷ	ಪ್ರತಿದಿನ ರೂ.256.50 + ಮಾಸಿಕ ರೂ 2000
155	ಬಸಪ್ಪ ಡೊಳ್ಳಿನ	01.06.1968	2ಎ ಹಿ ವರ್ಗ	01.05.1989	SSLC 15-05-86	SSLC 15-05-1986	'ಸಿ' ವೃಂದ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
156	ಜಿ.ಹೆಚ್.ಸುಧಾರಾಣಿ	24.01.1966	3ಎ	01.08.1990	ಬಿ.ಕಾಂ 25.06.1987	ಬಿ.ಕಾಂ 25-06-1987	ಸಿ' ವೃಂದ	ಪದವೀದರ ಅಕ್ಷರಸ್ಥ ಸಹಾಯಕರು,	ಮೇಲಿನಂತೆ	23 ವರ್ಷ	ಮೇಲಿನಂತೆ

1	2	3	4	5	6	7	8	9	10	11	12
157	ಹೆಚ್.ಬಿ.ಪುಟ್ಟಶೆಟ್ಟಿ	01.06.1957	2ಎ ಹಿಂದುಳಿದ ವರ್ಗ	01.11.1985	6ನೇ ತರಗತಿ 26-5-1972	6ನೇ ತರಗತಿ 26-05-1972	ಸಿ' ವೃಂದ	ವಾಹನ ಚಾಲಕರು 'ಸಿ' ವೃಂದ	ಮೇಲಿನಂತೆ	28 ವರ್ಷ	ಪ್ರತಿದಿನ ರೂ.236.50 + ಮಾಸಿಕ ರೂ 2000
158	ವೆಂಕಟೇಶ	25.07.1964	ಎಸ್.ಸಿ.	01.09.1984	S.S.L.C. 1-6-1984		ನೆಡುತೋಪು ಕಾವಲುಗಾರರಿಗೆ ಡಿ ವೃಂದ ವಿದ್ಯಾರ್ಹತೆ ನಿಗದಿಪಡಿಸಿರುವುದಿಲ್ಲ	ವಾಚರ್, 'ಡಿ' ವೃಂದ	ಮೇಲಿನಂತೆ	29 ವರ್ಷ	ಪ್ರತಿದಿನ ರೂ.226.50 + ಮಾಸಿಕ ರೂ 2000
159	ಸಿ.ಬಿ.ಕೃಷ್ಣ	04.05.1968	3ಎ	01.12.1986	7th std. 01-7-1982		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
160	ಶಿವಕುಮಾರಶೆಟ್ಟಿ	29.12.1966	2ಎ ಹಿ ವರ್ಗ	01.09.1986	7ನೇ ತರಗತಿ 1-5-1979		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
161	ರುದ್ರಯ್ಯ	29.06.1962	ಎಸ್.ಸಿ.	01.08.1984	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ
162	ಪರಮೇಶ	01.08.1962	2ಎ ಹಿ ವರ್ಗ	01.02.1988	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
163	ಹೆಚ್.ಪಿ.ತಿಮ್ಮೇಗೌಡ	05.05.1959	3ಎ	01.08.1987	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
164	ಸುಬ್ಬಣ್ಣ	10.05.1967	3ಎ	01.09.1987	SSLC 01-6-1984		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
165	ದೇವರಾಜು	22.03.1971	ಎಸ್.ಸಿ.	01.07.1989	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
166	ರಾಮಚಂದ್ರ.ಸಿ.ಹೆಚ್.	16.04.1955	3ಎ	01.08.1985	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28 ವರ್ಷ	ಮೇಲಿನಂತೆ
167	ರಂಗಸ್ವಾಮಿ.ಹೆಚ್.ಡಿ.	02.01.1961	3ಎ	15.07.1988	7ನೇ ತರಗತಿ 30-5-1973		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28 ವರ್ಷ	ಮೇಲಿನಂತೆ
168	ಜಿ.ಟಿ.ಗೋಪಾಲೇಗೌಡ	14.06.1971	3ಎ	01.04.1990	7ನೇ ತರಗತಿ 10-5-1984		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	23 ವರ್ಷ	ಮೇಲಿನಂತೆ
169	ಪುಟ್ಟರಾಜು	05.06.1972	ಎಸ್.ಸಿ.	01.08.1990	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
170	ಸುಬ್ಬೇಗೌಡ	03.06.1965	3ಎ	01.10.1989	7ನೇ ತರಗತಿ 29-5-1980		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
171	ಚಂದ್ರ	22.05.1966	3ಎ	01.10.1989	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
172	ಕೃಷ್ಣಕುಮಾರ್	12.05.1962	3ಎ	01.04.1986	7ನೇ ತರಗತಿ 02-6-1980		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
173	ಹೆಚ್.ವಿ. ವಿಜಯಕುಮಾರ್	18.07.1962	3ಎ	01.08.1986	8ನೇ ತರಗತಿ 29-09-1979		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
174	ಶಿವಣ್ಣ	24.04.1958	3ಎ	01.09.1986	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
175	ವಿ.ಡಿ.ರಾಮಯ್ಯ	20.07.1963	ಎಸ್.ಸಿ.	01.02.1987	SSLC 5-12-1981		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ

1	2	3	4	5	6	7	8	9	10	11	12
176	ಪುಟ್ಟೇಗೌಡ	15.06.1964	3ಎ	01.05.1986	8ನೇ ತರಗತಿ 03-7-1984		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
177	ರಂಗಪ್ಪ	15.05.1969	2ಎ ಹಿ.ವರ್ಗ	16.08.1988	5ನೇ ತರಗತಿ 1-6-1979		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
178	ಸಣ್ಣಪ್ಪ	04.06.1971	ಎಸ್.ಟಿ.	03.10.1989	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
179	ಪಾಪಯ್ಯ	14.10.1963	2ಎ ಹಿ ವರ್ಗ	01.02.1989	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
180	ಮೀಟ್ಯಾನಾಯ್ಕ	07.04.1965	ಎಸ್.ಟಿ.	01.04.1989	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
181	ಬೊಮ್ಮೇಗೌಡ	01.06.1956	3ಎ	01.10.1986	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
182	ಮಂಜೇಗೌಡ	10.07.1963	2ಎ ಹಿ ವರ್ಗ	26.07.1984	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ
183	ಬಿ.ಎನ್.ರಾಮಶೆಟ್ಟಿ	28.01.1959	2ಎ ಹಿ ವರ್ಗ	01.04.1985	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28 ವರ್ಷ	ಮೇಲಿನಂತೆ
184	ಹೆಚ್.ಸಿ.ಬಸವಲಿಂಗಪ್ಪ	01.07.1966	3ಎ	01.07.1986	7ನೇ ತರಗತಿ 20-7-1979		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
185	ಕಪನಯ್ಯ	04.07.1959	ಎಸ್.ಟಿ.	01.07.1986	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
186	ಜಿ.ಹೆಚ್.ರಾಮೇಗೌಡ	10.01.1963	2ಎ	01.08.1986	7ನೇ ತರಗತಿ 10-5-1976		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
187	ಶಂಕರಪ್ಪ	12.05.1960	2ಎ	01.07.1988	ಬಿ.ಎ. 1-6-1987		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
188	ಜಿ.ಎಸ್.ರುದ್ರಪ್ಪ	14.12.1971	3ಎ	01.04.1990	6ನೇ ತರಗತಿ 1-6-1985		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
189	ಪಿ.ಎಲ್.ಬೆಟ್ಟೇಗೌಡ	30.07.1966	3ಎ	21.07.1988	7ನೇ ತರಗತಿ 3-6-1979		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
190	ಬಿ.ಡಿ.ಜನಾರ್ದನ	01.06.1963	3ಎ	01.08.1989	SSLC 31-7-1989		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
191	ಬಾಬುರಾವ್,	02.08.1968	2ಎ	01.07.1988	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25 ವರ್ಷ	ಮೇಲಿನಂತೆ
192	ಅನಂತೇಗೌಡ.ಬಿ.ಎನ್	20.04.1958	3ಎ	01.03.1991	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	22 ವರ್ಷ	ಮೇಲಿನಂತೆ
193	ರಾಜು	09.08.1957	3ಎ	07.11.1986	7ನೇ ತರಗತಿ 8-6-1985		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
194	ಸಣ್ಣಯ್ಯ	11.08.1962	ಎಸ್.ಸಿ.	01.07.1985	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28 ವರ್ಷ	ಮೇಲಿನಂತೆ
195	ಮೂಡಗಿರಿಯಪ್ಪ	20.07.1964	3ಎ	01.11.1986	SSLC 01-04-1982		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
196	ಕೃಷ್ಣಯ್ಯ	12.09.1965	ಎಸ್.ಸಿ.	01.07.1986	7ನೇ ತರಗತಿ 01-07-1976		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
197	ಲಕ್ಕಯ್ಯ	20.09.1958	ಎಸ್.ಸಿ.	01.08.1987	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
198	ಎಂ.ಜಿ.ಶಿವಣ್ಣ	06.08.1965	2ಎ	01.10.1984	5ನೇ ತರಗತಿ 01-06-1975		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ

1	2	3	4	5	6	7	8	9	10	11	12
199	ನಂಜೇಶ	21.07.1960	ಎಸ್.ಸಿ.	01.04.1989	4ನೇ ತರಗತಿ	01-06-1971	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24 ವರ್ಷ	ಮೇಲಿನಂತೆ
200	ಚಿಕ್ಕಯ್ಯ	24.07.1956	ಎಸ್.ಟಿ.	01.11.1982	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	31 ವರ್ಷ	ಮೇಲಿನಂತೆ
201	ಪುಟ್ಟೇಗೌಡ	08.03.1958	3ಎ	01.05.1982	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	31 ವರ್ಷ	ಮೇಲಿನಂತೆ
202	ಮಲ್ಲೇಶ	18.03.1960	2ಎ	01.02.1984	ಅನಕ್ಷರಸ್ಥ	ಅನಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ
203	ಸ್ವಾಮಿ	01.06.1967	2ಎ	01.01.1986	7ನೇ ತರಗತಿ	01-06-1981	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
204	ಮಂಜೇಗೌಡ	02.06.1968	2ಎ	01.08.1986	7ನೇ ತರಗತಿ	01-06-1982	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27 ವರ್ಷ	ಮೇಲಿನಂತೆ
205	ಎ.ಬಿ.ರೇವಣ್ಣ	06.04.1964	3ಎ	01.07.1984	7ನೇ ತರಗತಿ	10-4-1982	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ
206	ಜಿ.ಆನಂದ	01.07.1965	3ಎ	01.09.1985	7ನೇ ತರಗತಿ	01-6-1979	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28 ವರ್ಷ	ಮೇಲಿನಂತೆ
207	ಟಿ.ಎ.ಪರಮೇಶ	25.03.1965	3ಎ	01.05.1987	7ನೇ ತರಗತಿ	10-6-1982	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26 ವರ್ಷ	ಮೇಲಿನಂತೆ
208	ಕೆ.ಕೆ.ಮಂಜೇಗೌಡ	05.08.1959	3ಎ	01.11.1984	7ನೇ ತರಗತಿ	01-6-1973	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29 ವರ್ಷ	ಮೇಲಿನಂತೆ
209	ಎ.ಟಿ.ಸುಬ್ರಹ್ಮಣ್ಯ	01.06.1966	3ಎ	01.10.1988	SSLC 25-5-1985		ಮೇಲಿನಂತೆ	ಮೇಲಿನಂತೆ	ಮೇಲಿನಂತೆ	19 ವರ್ಷ	ಮೇಲಿನಂತೆ
ಪ್ರಾದೇಶಿಕ ವಿಭಾಗ-ತುಮಕೂರು											
210	ಸಿದ್ದಗಂಗಯ್ಯ	12-07-1959	ಇತರೆ	04/01/1988	4ನೇತರಗತಿ	4ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಪ್ರತಿದಿನ ರೂ.226.50 + ಮಾಸಿಕ ರೂ 2000
211	ಬಿ.ಡಿ.ಚಿಕ್ಕಣ್ಣ	15-08-1956	ಎಸ್.ಟಿ.	06/01/1985	4ನೇತರಗತಿ	4ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
212	ದೇವರಾಜ	25-01-1961	ಇತರೆ	04/01/1988	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
213	ಬಸವರಾಜು	01-01-1961	ಇತರೆ	07/01/1985	7ನೇತರಗತಿ	7ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
214	ನಂಜೇಗೌಡ	01-06-1957	ಇತರೆ	06/01/1988	SSLC Fail	SSLC Fail	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
215	ರಂಗಸ್ವಾಮಿ	28-03-1958	ಎಸ್.ಸಿ.	01/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
216	ಅಶೋಕ	01-06-1967	ಇತರೆ	01/01/1985	4ನೇತರಗತಿ	4ನೇತರಗತಿ	ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	28	ಮೇಲಿನಂತೆ
217	ಕೆ.ಸಿ.ಗಂಗಣ್ಣ	10-07-1969	ಇತರೆ	01/01/1985	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ

1	2	3	4	5	6	7	8	9	10	11	12
218	ಶರಣಪ್ಪ	01-06-1969	ಇತರೆ	02/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
219	ನಾರಾಯಣಪ್ಪ	05-07-1963	ಎಸ್.ಟಿ.	01/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
220	ಎಂ.ಸಿದ್ದೇಶ್ವರ	12-07-1977	ಇತರೆ	06/01/1985	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
221	ರಾಮಕೃಷ್ಣ	10-12-1963	ಇತರೆ	01/01/1985	4ನೇತರಗತಿ	4ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
222	ಗಂಗಯ್ಯ	03-08-1966	ಇತರೆ	02/01/1985	3ನೇತರಗತಿ	3ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
223	ಟಿ.ಎಸ್.ರಾಜಶೇಖರಯ್ಯ	27-12-1964	ಇತರೆ	04/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
224	ಗಂಗಾಬೈರಯ್ಯ	23-07-1968	ಇತರೆ	04/01/1985	4ನೇತರಗತಿ	4ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
225	ನಾಗರಾಜಾ	11-04-1963	ಎಸ್.ಟಿ.	01/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
226	ನಂಜಪ್ಪ	23-01-1956	ಎಸ್.ಸಿ.	01/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
227	ಗಂಗಮ್ಮ	14-02-1965	ಎಸ್.ಟಿ.	01/01/1985	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
228	ಹೆಚ್.ಜಿ.ಗೋವಿಂದರಾಜು	01-06-1965	ಇತರೆ	07/01/1985	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
229	ಶಿವರಾಮ ನಾಯ್ಕ	01-04-1954	ಎಸ್.ಸಿ.	04/01/1987	SSLC	SSLC	ಮೇಲಿನಂತೆ	ವೈರ್‌ಲೆಸ್ ಆಪರೇಟರ್	ಮೇಲಿನಂತೆ	28	ಮೇಲಿನಂತೆ
230	ಗೋವಿಂದರಾಜು	10-08-1970	ಇತರೆ	06/03/1986	8ನೇತರಗತಿ	8ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
231	ಹೆಚ್.ಎಲ್.ಗಂಗಮ್ಮ	18-09-1964	ಎಸ್.ಟಿ.	10/01/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	26	ಮೇಲಿನಂತೆ
232	ಪುಟ್ಟಯ್ಯ	20-06-1962	ಇತರೆ	10/01/1985	4ನೇತರಗತಿ	4ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
233	ಆರ್.ಬಾಬು	15-12-1965	ಇತರೆ	06/01/1986	SSLC Fail	SSLC Fail	ಮೇಲಿನಂತೆ	ವೈರ್‌ಲೆಸ್ ಆಪರೇಟರ್	ಮೇಲಿನಂತೆ	27	ಮೇಲಿನಂತೆ
234	ಎಂ.ನಾಗರಾಜು	01-06-1965	ಎಸ್.ಸಿ.	04/01/1988	SSLC	SSLC	ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	25	ಮೇಲಿನಂತೆ
235	ತ್ಯಾಗರಾಜು	22-04-1956	ಇತರೆ	01/01/1985	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ

1	2	3	4	5	6	7	8	9	10	11	12
236	ನರಸಿಂಹಮೂರ್ತಿ	01-06-1955	ಇತರೆ	06/01/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
237	ಕೆ.ಎಸ್.ಸಿದ್ದೇಶಪ್ಪ	10-06-1968	ಇತರೆ	01/01/1985	SSLC	SSLC	ಮೇಲಿನಂತೆ	ಅಕ್ಷರಸ್ತ ಸಹಾಯಕ	ಮೇಲಿನಂತೆ	28	ಮೇಲಿನಂತೆ
238	ಟಿ.ಜಿ.ಗಂಗರಾಜು	20-07-1969	ಎಸ್.ಸಿ.	12/01/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	24	ಮೇಲಿನಂತೆ
239	ರಾಜಣ್ಣ	04-06-1967	ಎಸ್.ಟಿ.	16/06/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
240	ಕೃಷ್ಣಮೂರ್ತಿ	18-08-1966	ಎಸ್.ಟಿ.	15/07/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
241	ಇಬ್ರಾಹೀಂ ಸಾಬ್	04-07-1958	ಇತರೆ	01/01/1985			ಮೇಲಿನಂತೆ	ವಾಹನಚಾಲಕ, 'ಸಿ' ವೃಂದ	ಮೇಲಿನಂತೆ	28	ಮೇಲಿನಂತೆ
242	ಗಂಗಾಹನುಮಯ್ಯ	05-06-1968	ಇತರೆ	01/01/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಗುಬ್ಬಿ,ವಾಚರ್, 'ಡಿ' ವೃಂದ	ಮೇಲಿನಂತೆ	27	ಮೇಲಿನಂತೆ
243	ಲಕ್ಷ್ಮಣಾ	29-08-1965	ಎಸ್.ಸಿ.	04/01/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
244	ಕುಮಾರಯ್ಯ	01-06-1965	ಇತರೆ	07/01/1987	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
245	ರಂಗಸ್ವಾಮಯ್ಯ	01-10-1964	ಎಸ್.ಸಿ.	08/01/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
246	ರಾಜಣ್ಣ	22-07-1964	ಇತರೆ	11/01/1985	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
247	ಸಾಕಮ್ಮ	25-02-1960	ಇತರೆ	12/01/1985	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
248	ಓಬಲಾ ನರಸಿಂಹಯ್ಯ	18-02-1958	ಎಸ್.ಟಿ.	12/01/1985	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
249	ರಾಮಯ್ಯ	03-05-1969	ಎಸ್.ಸಿ.	07/10/1987	4ನೇ ತರಗತಿ	4ನೇ ತರಗತಿ	ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	26	ಮೇಲಿನಂತೆ
250	ನಾಗರಾಜ	20-06-1968	ಇತರೆ	06/01/1989	SSLC	SSLC	ಮೇಲಿನಂತೆ	ಕಛೇರಿ ಸೇವಕ 'ಡಿ' ವೃಂದ	ಮೇಲಿನಂತೆ	24	ಮೇಲಿನಂತೆ
251	ಬಿ.ವಿ.ಗೋವಿಂದರಾಜು	10-06-1958	ಇತರೆ	07/01/1989	5ನೇ ತರಗತಿ	5ನೇ ತರಗತಿ	ಮೇಲಿನಂತೆ	ತಿಪಟೂರು ,ವಾಚರ್, 'ಡಿ' ವೃಂದ	ಮೇಲಿನಂತೆ	24	ಮೇಲಿನಂತೆ

1	2	3	4	5	6	7	8	9	10	11	12
252	ಉಮಾದೇವಿ	24-06-1968	ಇತರೆ	01/01/1988	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
253	ಸಿದ್ದಪ್ಪ	17-05-1966	ಇತರೆ	01/01/1987	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
254	ಪಿ.ರಾಮಯ್ಯ	20-07-1967	ಇತರೆ	06/10/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
255	ಬಸವಯ್ಯ	20-06-1959	ಎಸ್.ಸಿ.	05/01/1988	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
256	ಎಸ್.ಕೆ.ನರಸಿಂಹಮೂರ್ತಿ	01-06-1967	ಎಸ್.ಟಿ.	06/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
257	ಹೊನ್ನಯ್ಯ	20-06-1969	ಇತರೆ	06/01/1987	5ನೇ ತರಗತಿ	5ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
258	ಸಿ.ಎ.ವೀರಪ್ಪ	01-04-1966	ಎಸ್.ಸಿ.	08/01/1985	6ನೇ ತರಗತಿ	6ನೇ ತರಗತಿ	ಮೇಲಿನಂತೆ	ಸಿ.ಎನ್.ಹಳ್ಳಿ, ವಾಚರ್, 'ಡಿ' ವೃಂದ	ಮೇಲಿನಂತೆ	28	ಮೇಲಿನಂತೆ
259	ಕೆಂಪಯ್ಯ	01-06-1965	ಎಸ್.ಟಿ.	04/01/1985	6ನೇ ತರಗತಿ	6ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
260	ಉಗ್ರಯ್ಯ	11-06-1969	ಎಸ್.ಟಿ.	04/01/1986	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
261	ಆರ್.ಶಿವಣ್ಣ	01-10-1969	ಎಸ್.ಸಿ.	07/01/1987	9ನೇ ತರಗತಿ	9ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
262	ಜಯಣ್ಣ	25-11-1963	ಎಸ್.ಟಿ.	09/01/1987	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
263	ಎನ್.ಶಿವರಾಮಯ್ಯ	1-06-1969	ಇತರೆ	03/01/1988	PUC	PUC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
264	ಶಕುನಯ್ಯ	11-12-1956	ಎಸ್.ಸಿ.	03/01/1988	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
265	ಮುದಲಾಗಿರಿಯ್ಯ	26-10-1962	ಎಸ್.ಸಿ.	10/01/1988	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
266	ಲಕ್ಷ್ಮಯ್ಯ	05-10-1961	ಎಸ್.ಸಿ.	10/01/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
267	ಸಿದ್ದಯ್ಯ	10-02-1971	ಎಸ್.ಸಿ.	08/01/1989	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
268	ರಂಗಯ್ಯ	10-08-1961	ಎಸ್.ಸಿ.	11/01/1987	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
269	ಶೇಖರಯ್ಯ	10-05-1957	ಎಸ್.ಸಿ.	04/01/1988	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
270	ಬಿ.ಸಿ.ಗೋವಿಂದರಾಜು	03-09-1967	ಎಸ್.ಟಿ.	04/01/1988	SSLC	SSLC	ಮೇಲಿನಂತೆ	ಬುಕ್ಕಾಪಟ್ಟಣ ವಾಚರ್, 'ಡಿ' ವೃಂದ	ಮೇಲಿನಂತೆ	25	ಮೇಲಿನಂತೆ

1	2	3	4	5	6	7	8	9	10	11	12
271	ಎನ್.ರಂಗನಾಥಯ್ಯ	01-06-1968	ಇತರೆ	02/01/1988	8ನೇ ತರಗತಿ	8ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
272	ಚಂದ್ರನಾಯ್ಕ	06-07-1957	ಎಸ್.ಸಿ.	04/01/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
273	ಲಕ್ಷ್ಮಯ್ಯ	20-07-1965	ಇತರೆ	09/01/1984	9ನೇ ತರಗತಿ	9ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	29	ಮೇಲಿನಂತೆ
274	ನರಸಿಂಹಮೂರ್ತಿ	08-09-1964	ಎಸ್.ಸಿ.	10/01/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
275	ಎಸ್.ಶಿವರಾಜು	05-01-1969	ಇತರೆ	01/01/1986	SSLC	SSLC	ಮೇಲಿನಂತೆ	ಮಧುಗಿರಿ, ವಾಚರ್, ಐಬಿಡಿ	ಮೇಲಿನಂತೆ	27	ಮೇಲಿನಂತೆ
276	ಟಿ.ಎಂ.ರಂಗನಾಥಾ	12-10-1968	ಇತರೆ	01/10/1989	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
277	ಜಿ.ಪಿ.ಕೃಷ್ಣಮೂರ್ತಿ	01-06-1964	ಇತರೆ	06/01/1988	PUC	PUC	ಮೇಲಿನಂತೆ	ಮಧುಗಿರಿ ವಾಚರ್, 'ಡಿ' ವೃಂದ	ಮೇಲಿನಂತೆ	25	ಮೇಲಿನಂತೆ
278	ಹೆಚ್.ನರಸಿಂಹಮೂರ್ತಿ	10-10-1966	ಎಸ್.ಸಿ.	04/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
279	ಶ್ರೀರಾಮ	18-07-1967	ಎಸ್.ಟಿ.	04/01/1986	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
280	ಈರಣ್ಣ	19-05-1972	ಇತರೆ	04/01/1986	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
281	ಹನುಮಂತರಾಯಪ್ಪ	08-02-1967	ಎಸ್.ಸಿ.	07/01/1987	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
282	ಮುನಿಯಪ್ಪ	01-10-1968	ಇತರೆ	13/7/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
283	ಆರ್.ಕೆ.ರಂಗನಾಥ	18-07-1971	ಎಸ್.ಸಿ.	01/12/1989	9ನೇ ತರಗತಿ	9ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
284	ಎಂ.ಬಿ.ಶ್ರೀಧರ	08-05-1972	ಇತರೆ	04/01/1988	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
285	ಶಂಕರ	01-07-1971	ಎಸ್.ಸಿ.	07/01/1989	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
286	ರಾಜಣ್ಣ	18-02-1971	ಇತರೆ	07/01/1989	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ

1	2	3	4	5	6	7	8	9	10	11	12
287	ಎಸ್.ಎನ್. ಶಿವಕುಮಾರ್	12-09-1961	ಇತರೆ	1-02-1989	SSLC	SSLC	ಮೇಲಿನಂತೆ	ವಾಹನಚಾಲಕ 'ಡಿ' ವೃಂದ	ಮೇಲಿನಂತೆ	24	ಪ್ರತಿದಿನ ರೂ.236.50 + ಮಾಸಿಕ ರೂ 2000
288	ಪುಟ್ಟರಂಗಪ್ಪ	01-09-1962	ಎಸ್.ಸಿ.	05/01/1987	ಪಿ.ಯು.ಸಿ ಉತ್ತೀರ್ಣ, ಕನ್ನಡ & ಇಂಗ್ಲೀಷ್ ಬೆರಳಚ್ಚು		ಮೇಲಿನಂತೆ	ವಾಚರ್, 'ಡಿ' ವೃಂದ	ಮೇಲಿನಂತೆ	26	ಅಕ್ಷರಸ್ಥ ಸಹಾಯಕ ಗ್ರೂಪ್ 'ಸಿ'
289	ಶ್ರೀರಂಗಾ	10-07-1970	ಇತರೆ	11/01/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಪ್ರತಿದಿನ ರೂ.226.50 + ಮಾಸಿಕ ರೂ 2000
290	ಎಂ.ಗುರುನಾಥಪ್ಪ	22-11-1961	ಇತರೆ	07/01/1987	PUC	PUC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
291	ಕೃಷ್ಣಪ್ಪ	16-02-1964	ಇತರೆ	01/01/1987	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
292	ಗಂಗಣ್ಣ	20-07-1967	ಇತರೆ	09/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
293	ರಾಮ್‌ಬೋವಿ	26-09-1956	ಎಸ್.ಸಿ.	07/01/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
294	ಮಲ್ಲಪ್ಪ	27-07-1965	ಇತರೆ	07/01/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
295	ನಿಂಗಪ್ಪ	03-05-1954	ಎಸ್.ಟಿ.	04/01/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
296	ಶಿವಣ್ಣ	05-06-1969	ಇತರೆ	04/01/1988	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
297	ಸಣ್ಣದ್ವಾಮಣ್ಣ	01-06-1956	ಇತರೆ	01/01/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
298	ರಂಗನಾಥ	12-06-1961	ಎಸ್.ಸಿ.	02/01/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
299	ಕೆಂಚಪ್ಪ	03-12-1954	ಎಸ್.ಸಿ.	05/01/1987	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
300	ಹನುಮಂತರಾಯಪ್ಪ	03-11-1955	ಇತರೆ	08/01/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ

1	2	3	4	5	6	7	8	9	10	11	12
301	ಜೆ.ಎಂ.ಕಾಳೇಮುಳ್ಳಾ	15-08-1962	ಇತರೆ	11/01/1986	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
302	ಬಿ.ಎನ್.ನಾಗರಾಜು	01-06-1963	ಎಸ್.ಟಿ.	26-7-1985	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	28	ಮೇಲಿನಂತೆ
303	ಜಟ್ಟೋಜಿರಾವ್	10-11-1961	ಇತರೆ	05/05/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
304	ಬಿ.ಎಂ.ರಾಮಚಂದ್ರಯ್ಯ	28-12-1955	ಇತರೆ	03/01/1987	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
305	ಬಾದಪ್ಪ	01-06-1968	ಇತರೆ	15-2-1989	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
306	ಚಿಕ್ಕರಂಗಯ್ಯ	10-08-1955	ಇತರೆ	07/01/1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
307	ಚಿಕ್ಕಲಿಂಗಯ್ಯ	01-09-1955	ಇತರೆ	15-7-1989	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
308	ಜಿ.ಬಿ.ನರಸಿಂಹಯ್ಯ	12-07-1967	ಎಸ್.ಟಿ.	18-7-1989	8ನೇತರಗತಿ	8ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
309	ಆಶ್ವಥನಾರಾಯಣ	17-11-1960	ಎಸ್.ಟಿ.	08/01/1989	SSLC Fail	SSLC Fail	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
310	ಭೂತಪ್ಪ	06-02-1962	ಎಸ್.ಸಿ.	10/01/1986	ಅನಕ್ಷರಸ್ತ	ಅನಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
311	ಈರಪ್ಪ	20-06-1954	ಎಸ್.ಟಿ.	16/10/1986	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
312	ಪಾಂಡುರಂಗಪ್ಪ	10-06-1962	ಇತರೆ	11/01/1986	5ನೇ ತರಗತಿ	5ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	27	ಮೇಲಿನಂತೆ
313	ಒಬಲೇಶಪ್ಪ	10-06-1956	ಎಸ್.ಟಿ.	06/01/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
314	ಎಲ್.ಕೃಷ್ಣಪ್ಪ	10-06-1960	ಎಸ್.ಟಿ.	07/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
315	ಶಿವಣ್ಣ	01-07-1959	ಎಸ್.ಟಿ.	07/01/1987	SSLC	SSLC	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	26	ಮೇಲಿನಂತೆ
316	ವೆಂಕಟೇಶಪ್ಪ	20-06-1965	ಇತರೆ	07/01/1987	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
317	ಪಾಥಪ್ಪ	01-06-1962	ಎಸ್.ಟಿ.	10/01/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
318	ವೆಂಕಟರಾವಣಪ್ಪ	01-06-1962	ಎಸ್.ಟಿ.	10/01/1987	ಅಕ್ಷರಸ್ತ	ಅಕ್ಷರಸ್ತ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ
319	ಹೆಚ್.ರಾಮಣ್ಣ	01-07-1958	ಎಸ್.ಟಿ.	11/01/1987	5ನೇ ತರಗತಿ	5ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	25	ಮೇಲಿನಂತೆ

1	2	3	4	5	6	7	8	9	10	11	12
320	ಗೋವಿಂದರಾಜು	01-06-1966	ಇತರೆ	11/01/1987	4ನೇ ತರಗತಿ	4ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
321	ಸಣ್ಣನರಸಪ್ಪ	04-08-1957	ಎಸ್.ಸಿ.	08/01/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
322	ಅಂಗೀನಪ್ಪ	05-08-1962	ಎಸ್.ಸಿ.	12/01/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	23	ಮೇಲಿನಂತೆ
323	ಟಿ.ಮುದಲಾಗಿಯಪ್ಪ	10-03-1967	ಎಸ್.ಸಿ.	01/10/1990	7ನೇ ತರಗತಿ	7ನೇ ತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	ಮೇಲಿನಂತೆ
324	ಟಿ.ಜಿ.ನರಸಾರಾಜು	08-05-1971	ಇತರೆ	12/01/1989	8ನೇತರಗತಿ	8ನೇತರಗತಿ	ಮೇಲಿನಂತೆ	ಮೇಲಿನಂತೆ	ಮೇಲಿನಂತೆ	24	
ಸಾಮಾಜಿಕ ಅರಣ್ಯ ವಿಭಾಗ-ತುಮಕೂರು											
325	ಡಿ.ಎಸ್.ನಾಗರಾಜ ಬಿನ್ ಲೇ ಡಿ.ಎನ್.ಸುಬ್ಬರಾವ್,	07/03/1964	ಬ್ರಾಹ್ಮಣ	01/12/1985	ಪಿ.ಯು.ಸಿ	ಪಿ.ಯು.ಸಿ	ಬೆರಳಚ್ಚುಗಾರ	ಸಿ	ಇಲ್ಲ	27 ವರ್ಷ 2 ತಿಂಗಳು	ಪ್ರತಿ ದಿನಕ್ಕೆ 256.50
326	ರಾಜಗೋಪಾಲ್ ಜಾದವ್ ಬಿನ್ ರಾಜೋಜಿರಾವ್,	27/2/1959	ಮರಾಠಿ	01/12/1989	ಬಿ.ಕಾಂ	ಬಿ.ಕಾಂ	ವಾಹನ ಚಾಲಕ	ಸಿ	ಇಲ್ಲ	23 ವರ್ಷ 2 ತಿಂಗಳು	ದಿನಕ್ಕೆ236.50
327	ವೆಂಕಟರಾಮು ಬಿನ್ ವೆಂಕಟಪ್ಪ,	08/10/1965	ಒಕ್ಕಲಿಗ -3ಎ	01/07/1985	ಅಕ್ಷರಸ್ಥ	ಅಕ್ಷರಸ್ಥ	ರಾತ್ರಿ ಕಾವಲುಗಾರ	ಡಿ	ಇಲ್ಲ	27 ವರ್ಷ 9 ತಿಂಗಳು	ದಿನಕ್ಕೆ226.50
328	ಗುಡ್ಡಯ್ಯ ಬಿನ್ ರಂಗಯ್ಯ	14/07/1956	ಒಕ್ಕಲಿಗ -3ಎ	20/07/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	27 ವರ್ಷ 7 ತಿಂಗಳು	ಮೇಲಿನಂತೆ
329	ರಂಗಸ್ವಾಮಯ್ಯ ಬಿನ್ ಗವಿರಂಗಯ್ಯ,	04/01/1965	ಎಸ್.ಟಿ.	01/01/1990	ಅಕ್ಷರಸ್ಥ	ಅಕ್ಷರಸ್ಥ	ಕಛೇರಿ ಸೇವಕ	ಡಿ	ಇಲ್ಲ	23 ವರ್ಷ 1 ತಿಂಗಳು	ಮೇಲಿನಂತೆ
330	ಚಂದ್ರಶೇಖರಯ್ಯ ಬಿನ್ ಭೈರಣ್ಣ	12/01/1959	ಲಿಂಗಾಯಿತ - 3ಬಿ	01/04/1989	ಅಕ್ಷರಸ್ಥ	ಅಕ್ಷರಸ್ಥ	ರಾತ್ರಿ ಕಾವಲುಗಾರ	ಡಿ	ಇಲ್ಲ	23 ವರ್ಷ 10 ತಿಂಗಳು	ಮೇಲಿನಂತೆ
331	ವೀರಗೌಡ ಬಿನ್ ವೀರಭದ್ರಯ್ಯ,	03/05/1967	ಒಕ್ಕಲಿಗ -3ಎ	01/08/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	27 ವರ್ಷ 5 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
332	ಸೀತಾರಾಮಯ್ಯ ಬಿನ್ ರಾಮಣ್ಣ,	23/10/1958	ಒಕ್ಕಲಿಗ -3ಎ	01/01/1987	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	26 ವರ್ಷ 1 ತಿಂಗಳು	ಮೇಲಿನಂತೆ
333	ಗಂಗಣ್ಣ ಬಿನ್ ನರಸಿಂಹಯ್ಯ	06/01/1960	ಒಕ್ಕಲಿಗ -3ಎ	01/04/1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	27 ವರ್ಷ 10 ತಿಂಗಳು	ಮೇಲಿನಂತೆ
334	ನರಸಿಂಹಯ್ಯ ಬಿನ್ ಚಿಕ್ಕಣ್ಣ	29/3/1961	ಎಸ್.ಸಿ.	01/08/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	23 ವರ್ಷ 6 ತಿಂಗಳು	ಮೇಲಿನಂತೆ
335	ಗಂಗಾಧರಯ್ಯ ಬಿನ್ ನಂಜಪ್ಪ.,	04/03/1957	ಒಕ್ಕಲಿಗ -3ಎ	01/01/1987	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 1 ತಿಂಗಳು	ಮೇಲಿನಂತೆ
336	ದಾಸಪ್ಪ ಬಿನ್ ವೆಂಕಟಸ್ವಾಮಯ್ಯ,	05/10/1958	ಶೆಟ್ಟಿ -2ಎ	01/04/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	23 ವರ್ಷ 10 ತಿಂಗಳು	ಮೇಲಿನಂತೆ
337	ರಂಗಸ್ವಾಮಯ್ಯ ಬಿನ್ ರಂಗಯ್ಯ,	06/01/1965	ಎಸ್.ಸಿ.	01/08/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 6 ತಿಂಗಳು	ಮೇಲಿನಂತೆ
338	ಬಿ.ಕೆ.ಶಿವಣ್ಣ ಬಿನ್ ಕಾಮಯ್ಯ,	04/01/1956	ಎಸ್.ಟಿ.	01/04/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 10 ತಿಂಗಳು	ಮೇಲಿನಂತೆ
339	ಕೆಂಪಶೀಬಯ್ಯ ಬಿನ್ ಕೆಂಪಯ್ಯ,	11/09/1955	ಎಸ್.ಸಿ.	01/07/1985	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	27 ವರ್ಷ 7 ತಿಂಗಳು	ಮೇಲಿನಂತೆ
340	ಚಿಕ್ಕನರಸಯ್ಯ ಬಿನ್ ನರಸಿಂಹಯ್ಯ,	07/01/1960	ಎಸ್.ಸಿ.	01/04/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 10 ತಿಂಗಳು	ಮೇಲಿನಂತೆ
341	ಬಸವರಾಜು ಹೆಚ್. ಬಿನ್ ಹನುಮಯ್ಯ,	06/01/1963	ಲಿಂಗಾಯಿತ - 3ಬಿ	01/03/1986	SSLC	SSLC	ರಾತ್ರಿ ಕಾವಲುಗಾರ	ಡಿ	ಇಲ್ಲ	26 ವರ್ಷ 11 ತಿಂಗಳು	ಮೇಲಿನಂತೆ
342	ಸಿ.ಕೆಂಪಯ್ಯ ಬಿನ್ ಚಿಕ್ಕಗಂಗಯ್ಯ	26/10/1960	ಎಸ್.ಸಿ.	10/09/1989	ಅಕ್ಷರಸ್ಥ	ಅಕ್ಷರಸ್ಥ	ಲಾರಿ ಕ್ಲೀನರ್	ಡಿ	ಇಲ್ಲ	23 ವರ್ಷ 5 ತಿಂಗಳು	ಮೇಲಿನಂತೆ
343	ದಸ್ತಗೀರ್ ಬಿನ್ ಮಹಮ್ಮದ್‌ಪೀರ್‌ಖಾನ್,	04/01/1965	ಮುಸ್ಲೀಂ -2ಬಿ	01/07/1989	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 7 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
344	ಕೊಲ್ಲಪ್ಪ ಬಿನ್ ನರಸಪ್ಪ,	06/01/1962	ಎಸ್.ಸಿ.	01/10/1989	SSLC Fail	SSLC Fail	ಕಛೇರಿ ಸೇವಕ	ಡಿ	ಇಲ್ಲ	23 ವರ್ಷ 4 ತಿಂಗಳು	ಮೇಲಿನಂತೆ
345	ನಿಂಗಮ್ಮ ಕೊಂ ನರಸಿಂಹಪ್ಪ,	31/10/1962	ಎಸ್.ಟಿ.	01/04/1984	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ಕಾವಲುಗಾರ	ಡಿ	ಇಲ್ಲ	28 ವರ್ಷ 10 ತಿಂಗಳು	ಮೇಲಿನಂತೆ
346	ಹನುಮಂತಪ್ಪ ಬಿನ್ ಗಂಗಪ್ಪ,	15/8/1963	ಎಸ್.ಸಿ.	01/03/1986	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	26 ವರ್ಷ 11 ತಿಂಗಳು	ಮೇಲಿನಂತೆ
347	ಸುಬ್ಬರಾಯಪ್ಪ ಬಿನ್ ಪೂಜಾರಪ್ಪ,	06/01/1965	ಎಸ್.ಟಿ.	01/01/1988	8 ನೇ ತರಗತಿ	8 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	25 ವರ್ಷ 01 ತಿಂಗಳು	ಮೇಲಿನಂತೆ
348	ತಾಡಪ್ಪ ಬಿನ್ ಅಂಜಿನಪ್ಪ,	18/7/1956	ಎಸ್.ಸಿ.	01/10/1988	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ಕಾವಲುಗಾರ	ಡಿ	ಇಲ್ಲ	24 ವರ್ಷ 04 ತಿಂಗಳು	ಮೇಲಿನಂತೆ
349	ತಿಮ್ಮಯ್ಯ ಬಿನ್ ತಿಮ್ಮಯ್ಯ,	09/07/1954	ಕುರುಬ	01.07.1989	SSLC Fail	SSLC Fail	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
350	ಈರಣ್ಣ ಬಿನ್ ದೊಡ್ಡಣ್ಣ,	07/01/1960	ಎಸ್.ಸಿ.	01.07.1989	ಅಕ್ಷರಸ್ಥ	ಅಕ್ಷರಸ್ಥ	ರಾತ್ರಿ ಕಾವಲುಗಾರ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
351	ಜಿ.ಆರ್.ನಾರಾಯಣಪ್ಪ ಬಿನ್ ರಾಮಯ್ಯ,	06/07/1967	ಎಸ್.ಸಿ.	15/09/1989	SSLC	SSLC	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 03 ತಿಂಗಳು	ಮೇಲಿನಂತೆ
352	ಅಂಜಿನಪ್ಪ ಬಿನ್ ಅಡಿಮಪ್ಪ,	18/2/1955	ಎಸ್.ಟಿ.	01/04/1988	SSLC Fail	SSLC Fail	ಮೇಲಿನಂತೆ	ಡಿ	ಇಲ್ಲ	24 ವರ್ಷ 10 ತಿಂಗಳು	ಮೇಲಿನಂತೆ
353	ಸುಬ್ಬರಾಯಪ್ಪ ಬಿನ್ ಅಂಜಿನಪ್ಪ	06/01/1963	ಎಸ್.ಸಿ.	01/04/1988	1 ನೇ ತರಗತಿ	1 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	24 ವರ್ಷ 10 ತಿಂಗಳು	ಮೇಲಿನಂತೆ
354	ನಾಗರಾಜಪ್ಪ ಬಿನ್ ಹನುಮಂತಪ್ಪ,	06/01/1959	ಎಸ್.ಟಿ.	01/09/1989	5 ನೇ ತರಗತಿ	5 ನೇ ತರಗತಿ	ನರ್ಸರಿ ಕಾವಲುಗಾರ	ಡಿ	ಇಲ್ಲ	23 ವರ್ಷ 04 ತಿಂಗಳು	ಮೇಲಿನಂತೆ
355	ರಾಮಾಂಜಿನಪ್ಪ ಬಿನ್ ಹನುಮಂತಪ್ಪ,	04/01/1962	ಎಸ್.ಟಿ.	01/09/1989	4 ನೇ ತರಗತಿ	4 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	24 ವರ್ಷ 04 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
356	ಡಿ.ಓಬಳಪ್ಪ ಬಿನ್ ದುರ್ಗಪ್ಪ	08/01/1963	ಎಸ್.ಸಿ.	01/09/1989	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 04 ತಿಂಗಳು	ಮೇಲಿನಂತೆ
357	ಆರ್.ಎಂ.ಪುಟ್ಟಲಿಂಗಪ್ಪ ಬಿನ್ ಮೈಲಾರಪ್ಪ,	06/01/1960	ಕುರುಬ	01/06/1988	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	24 ವರ್ಷ 8 ತಿಂಗಳು	ಮೇಲಿನಂತೆ
358	ಗಂಗಪ್ಪ ಬಿನ್ ಸಂಜೀವಪ್ಪ,	04/01/1967	ಎಸ್.ಸಿ.	01/02/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	24 ವರ್ಷ	ಮೇಲಿನಂತೆ
359	ಬಲ್ಲಿಕೊಂಡಪ್ಪ ಬಿನ್ ಮಂಗಯ್ಯ,	05/01/1955	ಎಸ್.ಟಿ	20/07/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	24 ವರ್ಷ 10 ತಿಂಗಳು	ಮೇಲಿನಂತೆ
360	ಕಸವಣ್ಣ ಬಿನ್ ಬೊಮ್ಮಯ್ಯ	07/06/1955	ಗೊಲ್ಲರು	01/10/1988	3 ನೇ ತರಗತಿ	3 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
361	ಅಳ್ಳಪ್ಪ ಬಿನ್ ಚಿಕ್ಕಹನುಮಂತಪ್ಪ,	25/10/1955	ಎಸ್.ಸಿ.	01/07/1990	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	22 ವರ್ಷ 07 ತಿಂಗಳು	ಮೇಲಿನಂತೆ
362	ಎಂ.ಕದುರಪ್ಪ ಬಿನ್ ಮಾರಪ್ಪ,	06/01/1967	ಎಸ್.ಸಿ.	01/08/1990	SSLC	ಪಿ.ಯು.ಸಿ	ಮೇಲಿನಂತೆ	ಡಿ	ಇಲ್ಲ	22 ವರ್ಷ 06 ತಿಂಗಳು	ಮೇಲಿನಂತೆ
363	ಬಿ.ಎಂ.ಚಂದ್ರಶೇಖರಯ್ಯ ಬಿನ್ ಮಹಾಲಿಂಗಪ್ಪ, ಭೈರಾಪುರ	03/01/1964	ಲಿಂಗಾಯತ	01/04/1988	SSLC	SSLC	ಅಕ್ಷರಸ್ಥ ಸಹಾಯಕ	ಸಿ	ಇಲ್ಲ	23 ವರ್ಷ 10 ತಿಂಗಳು	ದಿನಕ್ಕೆ 256.50
364	ಎಸ್.ಎಸ್.ಮಹೇಶ್ವರಯ್ಯ ಬಿನ್ ಎಸ್.ಎನ್.ಶಂಕರಪ್ಪ,	13/7/1966	ಲಿಂಗಾಯತ - 3ಬಿ	01/06/1987	SSLC	ಪಿ.ಯು.ಸಿ	ಕಛೇರಿ ಸೇವಕ	ಡಿ	ಇಲ್ಲ	25 ವರ್ಷ 8 ತಿಂಗಳು	ದಿನಕ್ಕೆ 226.50
365	ರಾಮಯ್ಯ ಬಿನ್ ರಂಗದಾಸಪ್ಪ,	11/08/1955	ಎಸ್.ಟಿ.	07/01/1988	3 ನೇ ತರಗತಿ	3 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 8 ತಿಂಗಳು	ಮೇಲಿನಂತೆ
366	ಶಿವಣ್ಣ ಬಿನ್ ಮೈಲಾರಯ್ಯ,	30/5/1955	ಕುರುಬ-2ಎ	01/09/1988	2 ನೇ ತರಗತಿ	2 ನೇ ತರಗತಿ	ನರ್ಸರಿ ರಾತ್ರಿ ಕಾವಲುಗಾರ	ಡಿ	ಇಲ್ಲ	23 ವರ್ಷ 6 ತಿಂಗಳು	ಮೇಲಿನಂತೆ
367	ಈ.ಎಸ್.ಉಮೇಶ ಬಿನ್ ಸಿದ್ದಪ್ಪ,	04/07/1962	ಲಿಂಗಾಯತ- 3ಬಿ	12.06.1984	7 ನೇ ತರಗತಿ	7 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	28 ವರ್ಷ 8 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
368	ಎಸ್.ಯೋಗಾನಂದ ಬಿನ್ ಶಿವಣ್ಣ	18/5/1961	ಲಿಂಗಾಯಿತ - 3ಬಿ	01/06/1985	SSLC	SSLC	ನರ್ಸರಿ ರಾತ್ರಿ ಕಾವಲುಗಾರ	ಡಿ	ಇಲ್ಲ	27 ವರ್ಷ 8 ತಿಂಗಳು	ಮೇಲಿನಂತೆ
369	ರಾಮಚಂದ್ರಯ್ಯ ಬಿನ್ ಕರಿಯಪ್ಪ	23/7/1958	ಸರ್ಪಬಕ್ಕಲಿಗ - 3ಎ	01/08/1987	4 ನೇ ತರಗತಿ	4 ನೇ ತರಗತಿ		ಡಿ	ಇಲ್ಲ	25 ವರ್ಷ 8 ತಿಂಗಳು	ಮೇಲಿನಂತೆ
370	ಕೆ.ಎಸ್.ಕುಮಾರಯ್ಯ ಬಿನ್ ಸಣ್ಣನಿಂಗಯ್ಯ	23/9/1970	ಉಪ್ಪಾರರು-2ಎ	01/11/1989	8 ನೇ ತರಗತಿ	8 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 3 ತಿಂಗಳು	ಮೇಲಿನಂತೆ
371	ಟಿ.ಆರ್.ಬಸವರಾಜು ಬಿನ್ ರಾಮೇಗೌಡ,	28/12/1961	ಒಕ್ಕಲಿಗ-3ಎ	01/10/1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 4 ತಿಂಗಳು	ಮೇಲಿನಂತೆ
372	ಮಹಮದ್‌ಫಯಾಜ್ ಬಿನ್ ಇಮಾಮ್‌ಸಾಬ್,	05/10/1965	ಇತರೆ -2ಬಿ	01/06/1987	3 ನೇ ತರಗತಿ	3 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	25 ವರ್ಷ 8 ತಿಂಗಳು	ಮೇಲಿನಂತೆ
373	ರಂಗಶಾಮಯ್ಯ ಬಿನ್ ಗೋವಿಂದಪ್ಪ,	06/01/1960	ಇತರೆ -3ಎ	01/08/1989	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 6 ತಿಂಗಳು	ಮೇಲಿನಂತೆ
374	ಟಿ.ಎನ್. ಗೋವಿಂದರಾಜು ಬಿನ್ ನರಸಪ್ಪ,	06/08/1958	ಇತರೆ -3ಎ	01.10.1986			ಮೇಲಿನಂತೆ	ಡಿ	ಇಲ್ಲ	26 ವರ್ಷ 4 ತಿಂಗಳು	ಮೇಲಿನಂತೆ
375	ಕಾಮರಾಜ ಬಿನ್ ಕಾವಲ್ಲಪ್ಪ	05/01/1958	ಪ್ರವರ್ಗ-1	01/07/1988	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	24 ವರ್ಷ 7 ತಿಂಗಳು	ಮೇಲಿನಂತೆ
376	ಆರ್.ರಾಮಯ್ಯ ಬಿನ್ ರಾಮಯ್ಯ	03/02/1955	ಪರಿಶಿಷ್ಟ ವರ್ಗ	01/08/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	23 ವರ್ಷ 6 ತಿಂಗಳು	ಮೇಲಿನಂತೆ
377	ಮಂಜುನಾಥ ಬಿನ್ ಲಿಂಗಪ್ಪ	02/10/1972	ಎಸ್.ಟಿ	01/04/1990	SSLC	SSLC	ಮೇಲಿನಂತೆ	ಡಿ	ಇಲ್ಲ	22 ವರ್ಷ 10 ತಿಂಗಳು	ಮೇಲಿನಂತೆ
378	ಎಸ್.ಗಂಗಾಧರಯ್ಯ ಬಿನ್ ಸಿದ್ದಪ್ಪ,	21/07/1965	ಒಕ್ಕಲಿಗ -3ಎ	01.04.1990	ಬಿ.ಎಸ್.ಸಿ	ಬಿ.ಎಸ್.ಸಿ	ಅಕ್ಷರಸ್ಥಸಹಾಯಕ	ಸಿ	ಇಲ್ಲ	22 ವರ್ಷ 10 ತಿಂಗಳು	ದಿನಕ್ಕೆ 256.50

1	2	3	4	5	6	7	8	9	10	11	12
379	ಬಿ.ಟಿ.ರಂಗನಾಥ ಬಿನ್ ತಿಪ್ಪೇರಂಗಪ್ಪ,	04/07/1964	ಒಕ್ಕಲಿಗ -3ಎ	01/09/1989	PUC	PUC	ಕಛೇರಿ ಸೇವಕ	ಡಿ	ಇಲ್ಲ	23 ವರ್ಷ 05 ತಿಂಗಳು	ದಿನಕ್ಕೆ 226.50
380	ಸಿ.ರಂಗನಾಥ ಬಿನ್ ಚಿಕ್ಕರಂಗನಾಯ್ಕ,	10/03/1964	ಎಸ್.ಟಿ.	01/09/1989	SSLC	SSLC	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 05 ತಿಂಗಳು	ಮೇಲಿನಂತೆ
381	ಶ್ರೀರಾಮಯ್ಯ ಬಿನ್ ಸಜ್ಜಪ್ಪ,	18/7/1965	ಉಪ್ಪಾರರು	01/08/1984	9 ನೇ ತರಗತಿ	9 ನೇ ತರಗತಿ	ನರ್ಸರಿ ಕಾವಲುಗಾರ	ಡಿ	ಇಲ್ಲ	28 ವರ್ಷ 06 ತಿಂಗಳು	ಮೇಲಿನಂತೆ
382	ಎಸ್.ಸಂಜೀವರಾಯಿ ಬಿನ್ ಚಿಕ್ಕಹನುಮಂತಪ್ಪ,	02/10/1956	ಕುರುಬರು - 2ಎ	01/07/1985	3 ನೇ ತರಗತಿ	3 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	27 ವರ್ಷ 07 ತಿಂಗಳು	ಮೇಲಿನಂತೆ
383	ಶಂಕರ ಬಿನ್ ಚಿಕ್ಕರಂಗಪ್ಪ,	06/01/1967	ಕುರುಬರು - 2ಎ	01/04/1986	1 ನೇ ತರಗತಿ	1 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	26 ವರ್ಷ 08 ತಿಂಗಳು	ಮೇಲಿನಂತೆ
384	ಕರಿಯಣ್ಣ ಬಿನ್ ರಂಗಪ್ಪ,	05/01/1955	ಕುರುಬರು - 2ಎ	01/10/1989	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 04 ತಿಂಗಳು	ಮೇಲಿನಂತೆ
385	ಎ.ಆರ್ ಶಿವಲಿಂಗಯ್ಯ ಬಿನ್ ರಂಗಪ್ಪ,	08/01/1963	ಎಸ್.ಸಿ.	01/10/1989	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 04 ತಿಂಗಳು	ಮೇಲಿನಂತೆ
386	ಬೀರಪ್ಪ ಬಿನ್ ನಂಜಪ್ಪ,	14/11/1957	ಕುರುಬರು - 2ಎ	11/01/1985	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ಕಾವಲುಗಾರ	ಡಿ	ಇಲ್ಲ	27 ವರ್ಷ 03 ತಿಂಗಳು	ಮೇಲಿನಂತೆ
387	ನಾಗಭೂಷಣ ಬಿನ್ ಗೋವಿಂದಪ್ಪ	06/01/1973	ಒಕ್ಕಲಿಗ -3ಎ	07/01/1989	10 ನೇ ತರಗತಿ ಅನುತ್ತೀರ್ಣ	10 ನೇ ತರಗತಿ ಅನುತ್ತೀರ್ಣ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
388	ಎಸ್.ತಿಮ್ಮಯ್ಯ ಬಿನ್ ಸಿದ್ದಯ್ಯ,	14/12/1959	ಎಸ್.ಸಿ. (ಬೋವಿ)	01-04-1984	SSLC Fail	SSLC Fail	ಮೇಲಿನಂತೆ	ಡಿ	ಇಲ್ಲ	28 ವರ್ಷ 10 ತಿಂಗಳು	ಮೇಲಿನಂತೆ
389	ವೆಂಕಟೇಶ ಬಿನ್ ಸಿದ್ದಯ್ಯ	04/01/1964	ಎಸ್.ಸಿ. (ಬೋವಿ)	01-05-1986	3 ನೇ ತರಗತಿ	3 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	26 ವರ್ಷ 9 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
390	ವಿಜಯಕುಮಾರ್ ಬಿನ್ ನಂಜುಂಡಯ್ಯ,	06/01/1963	ಲಿಂಗಾಯಿತ - 3ಬಿ	01-10-1985	SSLC Fail	SSLC Fail	ಕಛೇರಿ ಸೇವಕ	ಡಿ	ಇಲ್ಲ	27 ವರ್ಷ 4 ತಿಂಗಳು	ಮೇಲಿನಂತೆ
391	ಚಿಕ್ಕಣ್ಣ ಬಿನ್ ತಿಮ್ಮರಾಯಪ್ಪ,	01/02/1957	ಒಕ್ಕಲಿಗ -3ಎ	01-07-1988	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ರಾತ್ರಿ ಕಾವಲುಗಾರ	ಡಿ	ಇಲ್ಲ	24 ವರ್ಷ 3 ತಿಂಗಳು	ಮೇಲಿನಂತೆ
392	ಸಿದ್ದಯ್ಯ ಬಿನ್ ನರಸಿಂಹಯ್ಯ	09/01/1955	ಉಪ್ಪಾರರು -1	01-04-1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	27 ವರ್ಷ 10 ತಿಂಗಳು	ಮೇಲಿನಂತೆ
393	ಚಿಕ್ಕಣ್ಣ ಬಿನ್ ಚಿಕ್ಕಮಾಸಯ್ಯ	06/01/1971	ಗೊಲ್ಲರು (ಪ್ರವರ್ಗ -1)	01-08-1989	2 ನೇ ತರಗತಿ	2 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 6 ತಿಂಗಳು	ಮೇಲಿನಂತೆ
394	ಈಶ್ವರಯ್ಯ ಬಿನ್ ಶಿವಲಿಂಗಯ್ಯ	21/10/1964	ಗೊಲ್ಲರು (ಪ್ರವರ್ಗ-1)	01-05-1985	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	25 ವರ್ಷ 9 ತಿಂಗಳು	ಮೇಲಿನಂತೆ
395	ರಂಗಪ್ಪ ಬಿನ್ ಚಿನ್ನಪ್ಪ,	02/01/1967	ಗೊಲ್ಲರು (ಪ್ರವರ್ಗ-1)	01-03-1989	9 ನೇ ತರಗತಿ	9 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 11 ತಿಂಗಳು	ಮೇಲಿನಂತೆ
396	ರಂಗನಾಥಪ್ಪ ಹೆಚ್.ಆರ್. ಬಿನ್ ರಂಗಪ್ಪ,	03/05/1959	ಸಾಮಾನ್ಯ	01/01/1983	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	30 ವರ್ಷ 01 ತಿಂಗಳು	ಮೇಲಿನಂತೆ
397	ರಂಗನಾಥಪ್ಪ ಬಿನ್ ಸಣ್ಣಮರಡಪ್ಪ,	15/8/1960	ಎಸ್.ಸಿ.	04/01/1984	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	28 ವರ್ಷ 10 ತಿಂಗಳು	ಮೇಲಿನಂತೆ
398	ಮುದ್ದಯ್ಯ ಬಿನ್ ಹನುಮಂತಬೋವಿ,	13/4/1956	ಎಸ್.ಸಿ.	11/01/1983	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	29 ವರ್ಷ 03 ತಿಂಗಳು	ಮೇಲಿನಂತೆ
399	ಬಲ್ಲೇದಪ್ಪ ಬಿನ್ ರಾಮಣ್ಣ,	15/12/1965	ಎಸ್.ಟಿ.	11/01/1984	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	28 ವರ್ಷ 03 ತಿಂಗಳು	ಮೇಲಿನಂತೆ
400	ರಾಮಚಂದ್ರಪ್ಪ ಬಿನ್ ಗಿರಿಯಪ್ಪ,	06/01/1957	ಎಸ್.ಸಿ.	11/01/1983	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	29 ವರ್ಷ 03 ತಿಂಗಳು	ಮೇಲಿನಂತೆ
401	ಪರಶುರಾಮಯ್ಯ ಬಿನ್ ತಿಮ್ಮಾ ಬೋವಿ,	06/01/1964	ಎಸ್.ಸಿ.	07/01/1989	2 ನೇ ತರಗತಿ	2 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
402	ರಂಗನಾಥಪ್ಪ ಬಿನ್ ನಿಂಗಪ್ಪ,	08/01/1955	ಎಸ್.ಟಿ.	07/01/1986	3 ನೇ ತರಗತಿ	3 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	26 ವರ್ಷ 07 ತಿಂಗಳು	ಮೇಲಿನಂತೆ
403	ಪ್ರಕಾಶ ಬಿನ್ ಪಟ್ಟಚನ್ನಯ್ಯ	16/5/1964	ಎಸ್.ಸಿ.	04/01/1987	SSLC	SSLC	ಮೇಲಿನಂತೆ	ಡಿ	ಇಲ್ಲ	25 ವರ್ಷ 10 ತಿಂಗಳು	ಮೇಲಿನಂತೆ
404	ಪಿ.ನಾರಾಯಣಪ್ಪ ಬಿನ್ ಪುಟ್ಟನರಸಪ್ಪ,	12/04/1954	ಎಸ್.ಟಿ.	12/01/1987	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	25 ವರ್ಷ 02 ತಿಂಗಳು	ಮೇಲಿನಂತೆ
405	ಶಿವಕುಮಾರ್ ಆರ್. ಬಿನ್ ರಂಗಪ್ಪ,	18/7/1969	ಸಾಮಾನ್ಯ	07/01/1987	8 ನೇ ತರಗತಿ	8 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	25 ವರ್ಷ 07 ತಿಂಗಳು	ಮೇಲಿನಂತೆ
406	ಹೆಚ್.ಎಸ್. ಮಹಾಲಿಂಗಯ್ಯ ಬಿನ್ ಸಣ್ಣನಿಂಗಯ್ಯ	06/10/1963	ಎಸ್.ಸಿ.	15/06/1986	ಪಿ.ಯು.ಸಿ	ಪಿ.ಯು.ಸಿ	ಅಕ್ಷರಸ್ಥ ಸಹಾಯಕ	ಸಿ	ಇಲ್ಲ	26 ವರ್ಷ 08 ತಿಂಗಳು	ದಿನಕ್ಕೆ 256.50
407	ಎಸ್.ಷಡಾಕ್ಷರಯ್ಯ ಬಿನ್ ಸಿದ್ದಲಿಂಗಯ್ಯ,	05/04/1969	ಲಿಂಗಾಯಿತ - 3ಬಿ	01/08/1989	SSLC	SSLC	ಕಛೇರಿ ಸೇವಕ	ಡಿ	ಇಲ್ಲ	23 ವರ್ಷ 04 ತಿಂಗಳು	ದಿನಕ್ಕೆ 226.50
408	ಎನ್.ಬಿ.ಬಸವರಾಜು ಬಿನ್ ಬೈರಾನಾಯ್ಕ,	06/01/1962	ಎಸ್.ಟಿ. (ನಾಯಕ)	08/07/1989	10 ನೇ ತರಗತಿ	10 ನೇ ತರಗತಿ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
409	ರಂಗಸ್ವಾಮಿ ಬಿನ್ ತಿಮ್ಮಯ್ಯ	16/8/1956	ಎಸ್.ಸಿ. (ಆದಿ ದ್ರಾವಿಡ)	05/08/1989	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 06 ತಿಂಗಳು	ಮೇಲಿನಂತೆ
410	ಕೆ.ಜಿ.ಚಂದ್ರಶೇಖರಯ್ಯ ಬಿನ್ ಗೋವಿಂದಪ್ಪ,	08/11/1963	ರಾಜ ಕ್ಷತ್ರಿಯ	10/06/1988	SSLC	SSLC	ನರ್ಸರಿ ರಾತ್ರಿ ಕಾವಲುಗಾರ	ಡಿ	ಇಲ್ಲ	24 ವರ್ಷ 08 ತಿಂಗಳು	ಮೇಲಿನಂತೆ
411	ಶಂಕರಾನಾಯ್ಕ ಬಿನ್ ತಿಮ್ಮನಾಯಕ	06/01/1962	ಎಸ್.ಸಿ.	15/08/1988	SSLC Fail	SSLC Fail	ನೆಡುತೋಪು ಕಾವಲುಗಾರ	ಡಿ	ಇಲ್ಲ	24 ವರ್ಷ 06 ತಿಂಗಳು	ಮೇಲಿನಂತೆ
412	ರಂಗಯ್ಯ ಬಿನ್ ತಿಮ್ಮನಾಯಕ	17/6/1956	ಎಸ್.ಟಿ. (ನಾಯಕ)	01/07/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
413	ಜಯ್ಯಣ್ಣ ಬಿನ್ ಶಿವಲಿಂಗಯ್ಯ	06/01/1956	ಗೊಲ್ಲರು (ಪ್ರವರ್ಗ-1)	10/06/1989	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 08 ತಿಂಗಳು	ಮೇಲಿನಂತೆ
414	ಚಿಕ್ಕಕಂಬಯ್ಯ ಬಿನ್ ನರಸಿಂಹಯ್ಯ	08/05/1968	ಒಕ್ಕಲಿಗ -3ಬಿ	10/08/1989	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	23 ವರ್ಷ 06 ತಿಂಗಳು	ಮೇಲಿನಂತೆ
415	ಜಯಮ್ಮ ಕೋಂ ಸದಾಶಿವಯ್ಯ	10/03/1971	ಪರಿಶಿಷ್ಟ ಜಾತಿ	10.04.1990	ಅಕ್ಷರಸ್ಥ	ಅಕ್ಷರಸ್ಥ	ರಾತ್ರಿ ಕಾವಲುಗಾರ	ಡಿ	ಇಲ್ಲ	22 ವರ್ಷ 10 ತಿಂಗಳು	ಮೇಲಿನಂತೆ
416	ಕರಿಯಪ್ಪ ಬಿನ್ ತಿಮ್ಮಯ್ಯ	15/4/1957	ಗೊಲ್ಲರು (ಪ್ರವರ್ಗ-1)	01/10/1988	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	24 ವರ್ಷ 04 ತಿಂಗಳು	ಮೇಲಿನಂತೆ
417	ಸಿ.ಮುದ್ದಯ್ಯ ಬಿನ್ ಚಿಕ್ಕಮರಿಯಪ್ಪ	20/4/1955	ಒಕ್ಕಲಿಗ -3ಎ	01.07.1986	SSLC	SSLC	ನೆಡುತೋಪು ಕಾವಲುಗಾರ	ಡಿ	ಇಲ್ಲ	26 ವರ್ಷ 07 ತಿಂಗಳು	ಮೇಲಿನಂತೆ
418	ಚಿಕ್ಕರಂಗಯ್ಯ ಬಿನ್ ನಂಜಯ್ಯ	19/9/1958	ಒಕ್ಕಲಿಗ -3ಎ	02.05.1987	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	25 ವರ್ಷ 09 ತಿಂಗಳು	ಮೇಲಿನಂತೆ
419	ಪುಟ್ಟರೇವಯ್ಯ ಬಿನ್ ಸಿದ್ದಯ್ಯ	28/1/1956	ಬೆಸ್ತರು (ಪ್ರವರ್ಗ-1)	05.08.1986	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	26 ವರ್ಷ 06 ತಿಂಗಳು	ಮೇಲಿನಂತೆ
420	ಚೆಲುವಯ್ಯ ಬಿನ್ ನರಸೀಗೌಡ,	04/01/1956	ಒಕ್ಕಲಿಗ -3ಎ	01/04/1987	4 ನೇ ತರಗತಿ	4 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	25 ವರ್ಷ 10 ತಿಂಗಳು	ಮೇಲಿನಂತೆ
421	ಚೌಡಯ್ಯ ಬಿನ್ ಸಂಪಿಗಯ್ಯ	06/01/1955	ಒಕ್ಕಲಿಗ -3ಎ	12.08.1989	1 ನೇ ತರಗತಿ	1 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 06 ತಿಂಗಳು	ಮೇಲಿನಂತೆ
422	ಎ.ವಿ.ಗಂಗರಾಮಯ್ಯ ಬಿನ್ ವೆಂಕಟಯ್ಯ	05/12/1971	ಒಕ್ಕಲಿಗ -3ಎ	01.06.1986	9 ನೇ ತರಗತಿ	9 ನೇ ತರಗತಿ	ರಾತ್ರಿ ಕಾವಲುಗಾರ	ಡಿ	ಇಲ್ಲ	26 ವರ್ಷ 08 ತಿಂಗಳು	ಮೇಲಿನಂತೆ
423	ರಾಮಯ್ಯ ಬಿನ್ ಪೀಸನಕರಿಯಯ್ಯ	05/01/1960	ಒಕ್ಕಲಿಗ -3ಎ	20.06.1989	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	23 ವರ್ಷ 08 ತಿಂಗಳು	ಮೇಲಿನಂತೆ

1	2	3	4	5	6	7	8	9	10	11	12
424	ಕೆ.ಕೆಂಪಯ್ಯ ಬಿನ್ ಕಾಡಯ್ಯ	04/05/1963	ಎಸ್.ಸಿ.	01.06.1986	SSLC	SSLC	ಮೇಲಿನಂತೆ	ಡಿ	ಇಲ್ಲ	26 ವರ್ಷ 08 ತಿಂಗಳು	ಮೇಲಿನಂತೆ
425	ಜಯರಾಮಯ್ಯ ಬಿನ್ ಚೌಡಯ್ಯ	15/7/1964	ಎಸ್.ಸಿ.	09.08.1989	SSLC Fail	SSLC Fail	ಮೇಲಿನಂತೆ	ಡಿ	ಇಲ್ಲ	23 ವರ್ಷ 06 ತಿಂಗಳು	ಮೇಲಿನಂತೆ
426	ಗಂಗಣ್ಣ ಬಿನ್ ಐಯಣ್ಣ,	14/8/1964	ಒಕ್ಕಲಿಗ -3ಎ	08.06.1985	ಅಕ್ಷರಸ್ಥ	ಅಕ್ಷರಸ್ಥ	ಮೇಲಿನಂತೆ	ಡಿ	ಇಲ್ಲ	27 ವರ್ಷ 8 ತಿಂಗಳು	ಮೇಲಿನಂತೆ
427	ದೊಡ್ಡಯ್ಯ ಬಿನ್ ಗೋವಿಂದಯ್ಯ,	20/10/1961	ಮಡಿವಾಳ	04-09-1985	SSLC Fail	SSLC Fail	ಮೇಲಿನಂತೆ	ಡಿ	ಇಲ್ಲ	27 ವರ್ಷ 10 ತಿಂಗಳು	ಮೇಲಿನಂತೆ
428	ರಸೂಲ್ ಬಿನ್ ಸಾಬೂಸಾಬ್,	14/8/1955	ಮುಸ್ಲಿಂ	20-09-1985	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ರಾತ್ರಿ ಕಾವಲುಗಾರ	ಡಿ	ಇಲ್ಲ	27 ವರ್ಷ 10 ತಿಂಗಳು	ಮೇಲಿನಂತೆ
429	ದೇವರಾಜು ಬಿನ್ ಕೆಂಪಯ್ಯ,	06/01/1968	ಎಸ್.ಸಿ.	01-04-1988	2 ನೇ ತರಗತಿ	2 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	24 ವರ್ಷ 10 ತಿಂಗಳು	ಮೇಲಿನಂತೆ
430	ಮಲ್ಲಯ್ಯ ಬಿನ್ ಕೆಂಪಯ್ಯ,	04/10/1956	ಯಳವರು	01-04-1989	ಅಕ್ಷರಸ್ಥ	ಅಕ್ಷರಸ್ಥ	ನರ್ಸರಿ ಕಾವಲುಗಾರ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
431	ರಾಮಣ್ಣ ಬಿನ್ ವೆಂಕಟಪ್ಪ,	10/06/1955	ವೈಷ್ಣವ	01-09-1987	ಅಕ್ಷರಸ್ಥ	ಅಕ್ಷರಸ್ಥ	ನೆಡುತೋಪು ಕಾವಲುಗಾರ	ಡಿ	ಇಲ್ಲ	25 ವರ್ಷ 05 ತಿಂಗಳು	ಮೇಲಿನಂತೆ
432	ಗೋಪಾಲಯ್ಯ ಬಿನ್ ದೊಡ್ಡಹನುಮಯ್ಯ,	15/07/1959	ಎಸ್.ಸಿ.	01-07-1989	7 ನೇ ತರಗತಿ	7 ನೇ ತರಗತಿ	ಮೇಲಿನಂತೆ	ಡಿ	ಇಲ್ಲ	23 ವರ್ಷ 07 ತಿಂಗಳು	ಮೇಲಿನಂತೆ
433	ಎಂ.ಎನ್.ಗಂಗಾಧರಯ್ಯ ಬಿನ್ ನಂಜಪ್ಪ,	06/01/1970	ಒಕ್ಕಲಿಗ -3ಎ	01-09-1988	SSLC	SSLC	ಕಛೇರಿ ಸೇವಕ	ಡಿ	ಇಲ್ಲ	24 ವರ್ಷ 08 ತಿಂಗಳು	ಮೇಲಿನಂತೆ

ಸೂಚನೆ: ಈ ಅಧಿಸೂಚನೆಯಲ್ಲಿರುವ ಹೆಸರು ಮತ್ತು ವಿವರಗಳು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ

1. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯಪಡೆ ಮುಖ್ಯಸ್ಥರು) ಇವರು ನೀಡಿದ ಮಾಹಿತಿಯಂತೆ ಆಧರಿಸಿರುತ್ತದೆ
2. ದಿನಗೂಲಿ ನೌಕರರು ಸೇವೆಗೆ ಸೇರುವಾಗ ಮತ್ತು ಈಗ ನೀಡಿರುವ ಮಾಹಿತಿಯು ಸುಳ್ಳು / ನಕಲಿ / ಪೋರ್ಜರಿಯಾಗಿದ್ದಲ್ಲಿ ಅವರ ಹೆಸರು ಈ ಅಧಿಸೂಚನೆಯಿಂದ ಸ್ವಯಂಚಾಲಿತವಾಗಿ ರದ್ದಾಗುತ್ತದೆ
3. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರಂತೆ ಅರ್ಹತೆ ಹೊಂದದೆ ಇದ್ದಲ್ಲಿ ಅಂತಹವರ ಹೆಸರು ಈ ಅಧಿಸೂಚನೆಯಿಂದ ಸ್ವಯಂಚಾಲಿತವಾಗಿ ರದ್ದಾಗುತ್ತದೆ ಈ ಬಗ್ಗೆ ಸರ್ಕಾರವು ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಹೆಚ್‌ಡಿ 161 ಎಸ್‌ಎಸ್‌ಟಿ 2014, ಬೆಂಗಳೂರು, ದಿನಾಂಕ 22-03-2014

2014ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಅನುಬಂಧದಲ್ಲಿ ಲಗತ್ತಿಸಿರುವ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ, ಸ್ಟಾಟಿಕ್ ಸರ್ವೆಲೆನ್ಸ್ ಅಧಿಕಾರಿಗಳ ಮತ್ತು ಸೆಕ್ಟರ್ ಅಧಿಕಾರಿಗಳ ತಂಡಗಳಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿ ಅಧಿಕಾರವನ್ನು ನಿರಂತರವಾಗಿ ಚುನಾವಣಾ ಅವಧಿಯು ಮುಕ್ತಾಯವಾಗುವವರೆಗೆ ನಿಗಾ ವಹಿಸಿ ಪರಿಶೀಲಿಸಲು ಮತ್ತು ನಿಯಮಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲು ದಂಡ ಪ್ರಕ್ರಿಯಾ ಸಂಹಿತೆ 1973 (ಕೇಂದ್ರ ಕಾಯ್ದೆ ಸಂಖ್ಯೆ 2 : 1974)ರ ಕಲಂ 21ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).

ಫ್ಲೈಯಿಂಗ್ ಸ್ಕ್ವಾಡ್ (Flying Squad) ತಂಡದ ವಿವರ

17 - ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರ		ಕ್ರ.ಸಂ.	ಅಧಿಕಾರಿ ಹೆಸರು ಮತ್ತು ಪದನಾಮ	ಮೊಬೈಲ್ ನಂಬರ್
ನಂಬರ್	ಹೆಸರು			
1	2	3	4	5
200 ಬೆಳ್ತಂಗಡಿ				
200	ಬೆಳ್ತಂಗಡಿ	1.	ಶ್ರೀ ಸುಂದರ ಪೂಜಾರಿ, ಹಿರಿಯ ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು	9448174404
			ಶ್ರೀ ಎಂಎಸ್. ಪರಮೇಶ್ವರ ಸಹಾಯಕ ಆಡಳಿತಾಧಿಕಾರಿ, ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ	9686358003
		2.	ಶ್ರೀ ನಾಗರಾಜ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಮಂಗಳೂರು	9448832051
			ಡಾ ಸುಧಾಕರ ಶೆಟ್ಟಿ, ಸಹಾಯಕ ನಿರ್ದೇಶಕರು, ಪಶು ವೈದ್ಯ ಇಲಾಖೆ, ಬೆಳ್ತಂಗಡಿ	9448329065
		3.	ಶ್ರೀ ಹೊನ್ನಪ್ಪ ಗೋವಿಂದ ಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಮಂಗಳೂರು	9448952297
			ಶ್ರೀ ಸಿ.ಆರ್. ನರೇಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪಿ.ಆರ್.ಇ. ಸಬ್ ಡಿವಿಜನ್, ಬೆಳ್ತಂಗಡಿ	9480862103
201 ಮೂಡಬಿದ್ರೆ				
201	ಮೂಡಬಿದ್ರೆ	1.	ಶ್ರೀ ಬಿ.ಆರ್. ತೇಜಸ್ವಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎ), ಬೃಹತ್ ಕಾಮಗಾರಿ ವಿಭಾಗ, ಕಾವೂರು, ಮಂಗಳೂರು	9448365411

ವಿಧಾನಸಭಾ ಕ್ಷೇತ್ರ		ಕ್ರ.ಸಂ.	ಅಧಿಕಾರಿ ಹೆಸರು ಮತ್ತು ಪದನಾಮ	ಮೊಬೈಲ್ ನಂಬರ್
ನಂಬರ್	ಹೆಸರು			
1	2	3	4	5
			ಶ್ರೀ ಕುಮಾರ ಸ್ವಾಮಿ, ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ಮುತ್ತೂರು	9844663258
		2.	ಶ್ರೀ ಎನ್.ಟಿ. ರಾಜಗೋಪಾಲ, ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಕಿಲ್ಲೆ ಕೋಟು, ಮಂಗಳೂರು	8762784153
			ಡಾ ಜೋನ್ ಸಿ. ಮಿರಂದ ಪ್ರಾಂಶುಪಾಲರು, ಮೊಂಪೈ ಕಾಲೇಜು, ಐಕಳ, ಮುಲ್ಕಿ	9449488225
		3.	ಶ್ರೀ ಶಣ್ಮುಗಮ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪಿ.ಡಬ್ಲ್ಯು.ಡಿ. ಕಟ್ಟಡ, ಮಂಗಳೂರು	9480862113
			ಶ್ರೀ ಮಧುಕರ ಸಾಲಿಯಾನ್, ಪ್ರಾಂಶುಪಾಲರು, ಜೈನ್ ಪದವಿ ಪೂರ್ವ ಕಾಲೇಜು, ಬೆಟಕೇರಿ, ಮೂಡಬಿದ್ರೆ	9448858903
202 ಮಂಗಳೂರು ನಗರ ಉತ್ತರ				
201	ಮಂಗಳೂರು ನಗರ ಉತ್ತರ	1.	ಶ್ರೀ ಶಿವಪ್ರಕಾಶ ಎನ್., ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ, ಸರ್ವ ಶಿಕ್ಷಣ ಅಭಿಯಾನ, ದ.ಕ.ಜಿ.ಪ. ಮಂಗಳೂರು	9448999393
			ಶ್ರೀ ರಾಜಮೋಹನ, ಪ್ರಾಂಶುಪಾಲರು, ಗೋವಿಂದಾಸ್ 1 ಗ್ರೇಡ್ ಕಾಲೇಜು, ಸುರತ್ಕಲ್, ಮಂಗಳೂರು	9449551750
		2.	ಶ್ರೀ ಲೋಕೇಶ್ ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು	9480695158
			ಶ್ರೀ ವಿಶ್ವನಾಥ ಭಟ್, ಪ್ರಾಂಶುಪಾಲರು, ಸರಕಾರಿ 1 ಗ್ರೇಡ್ ಕಾಲೇಜು, ಹಳೆಯಂಗಡಿ, ಮಂಗಳೂರು	9448627571
		3.	ಶ್ರೀ ಜಿ. ಸಂತೋಷ್ ಕುಮಾರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಮಂಗಳೂರು	9483570317
ಡಾ ಪ್ರಕಾಶ್ ಎನ್.ಎಸ್., ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು	9448549149			
203 ಮಂಗಳೂರು ನಗರ ದಕ್ಷಿಣ				
203	ಮಂಗಳೂರು ನಗರ ದಕ್ಷಿಣ	1.	ಶ್ರೀ ಗೋಪಾಲ ನಾಯ್ಕ, ಕಾರ್ಯನಿರ್ವಾಹಕ ಇಂಜಿನಿಯರ್, ಪಿ.ಡಬ್ಲ್ಯು.ಡಿ. ಡಿವಿಜನ್, ಮಂಗಳೂರು	9448123018
			ಶ್ರೀ ಖಾದರ್, ಉಪನ್ಯಾಸಕರು, ಕೆ.ಪಿ.ಟಿ. ಮಂಗಳೂರು	9342167141
		2.	ಶ್ರೀ ರಾಜಶೇಖರ, ಕಾರ್ಯನಿರ್ವಾಹಕ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು	9449839443

ವಿಧಾನಸಭಾ ಕ್ಷೇತ್ರ		ಕ್ರ.ಸಂ.	ಅಧಿಕಾರಿ ಹೆಸರು ಮತ್ತು ಪದನಾಮ	ಮೊಬೈಲ್ ಸಂಖ್ಯೆ
ಸಂಖ್ಯೆ	ಹೆಸರು			
1	2	3	4	5
			ಶ್ರೀ ಯಶವಂತ ರಾಜ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೆ.ಯು.ಐ.ಡಿ.ಎಫ್.ಸಿ. ಮಂಗಳೂರು	9448063980
		3.	ಶ್ರೀ ರಾಜ ಪ್ರಕಾಶ್, ಕಾರ್ಯನಿರ್ವಾಹಕ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು	9844364099
			ಶ್ರೀ ಯಶವಂತ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು	9900264230
203 ಮಂಗಳೂರು				
203	ಮಂಗಳೂರು	1.	ಶ್ರೀ ಎಂ.ಡಿ. ಪ್ರಸಾದ್ ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು	9845822481
			ಡಾ ಪಿ.ಹೆಚ್. ಹಮೀದ್, ಪ್ರಾಂಶುಪಾಲರು, ಮದನಿ ಪದವಿ ಪೂರ್ವ ಕಾಲೇಜು, ಅಲೇಕಲ, ಉಳ್ಳಾಲ, ಮಂಗಳೂರು	9880336058
		2.	ಶ್ರೀಮತಿ ಗೆಟ್ಟೂಡ್ ವೇಗಸ್, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು	9449331730
			ಶ್ರೀ ಜೆ.ಪಿ.ಎಂ. ಚೆರಿಯನ್, ಉಪನ್ಯಾಸಕರು, ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಬಲ್ಲಾರ, ಮಂಗಳೂರು	9480088240
		3.	ಶ್ರೀ ರಾಜೇಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್, ಪಿ.ಡಬ್ಲ್ಯು.ಡಿ., ಮಂಗಳೂರು	9449599472
			ಶ್ರೀ ಪಿ.ಟಿ. ಜೋಸೆಫ್, ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ಬಲ್ಲಾರ, ಮಂಗಳೂರು	9448622864
205 ಬಂಟ್ವಾಳ				
205	ಬಂಟ್ವಾಳ	1.	ಶ್ರೀ ರಾಮಚಂದ್ರ ಡಿ.ಆರ್. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬಂದರು ಉಪವಿಭಾಗ, ಮಂಗಳೂರು	9448121502
			ಶ್ರೀ ಚನ್ನಗಿರಿ ಗೌಡ, ಪ್ರಾಂಶುಪಾಲರು, ಸರಕಾರಿ ಪಾಲಿಟೆಕ್ನಿಕ್, ಬಂಟ್ವಾಳ	9448466919
		2.	ಶ್ರೀ ಉಮೇಶ್ ಚಂದ್ರ, ಕಾರ್ಯನಿರ್ವಾಹಕ ಅಭಿಯಂತರರು, ಮೆಸ್ಕಾಂ, ಬಂಟ್ವಾಳ	9448998769

ವಿಧಾನಸಭಾ ಕ್ಷೇತ್ರ		ಕ್ರ.ಸಂ.	ಅಧಿಕಾರಿ ಹೆಸರು ಮತ್ತು ಪದನಾಮ	ಮೊಬೈಲ್ ನಂಬರ್
ನಂಬರ್	ಹೆಸರು			
1	2	3	4	5
			ಶ್ರೀ ವೆಂಕಟೇಶ್, ಉಪನ್ಯಾಸಕರು, ಸರಕಾರಿ ಪಾಲಿಟೆಕ್ನಿಕ್, ಬಂಟ್ವಾಳ	8722300793
		3.	ಶ್ರೀ ನಂಜೇಶಯ್ಯ, ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾ. ಇಂಜಿ. ವಿಭಾಗ, ಮಂಗಳೂರು	9480862012
			ಶ್ರೀ ಉದಯ್ ಕುಮಾರ್, ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು, ಬಂಟ್ವಾಳ	9743082816
206 ಪುತ್ತೂರು				
206	ಪುತ್ತೂರು	1.	ಶ್ರೀ ಬಿ. ಸದಾಶಿವ ಭಟ್, ವಿಭಾಗೀಯ ಅರಣ್ಯ ಅಧಿಕಾರಿ, ಗೇರು ಅಭಿವೃದ್ಧಿ ನಿಗಮ, ಪುತ್ತೂರು	7760468081
			ಶ್ರೀ ಪಿ. ಚನ್ನಪ್ಪ ಗೌಡ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಪುತ್ತೂರು	9448152770
		2.	ಶ್ರೀ ನಾರಾಯಣ ಪೂಜಾರಿ, ಕಾರ್ಯನಿರ್ವಾಹಕ ಅಭಿಯಂತರರು, ಮೆಸ್ಕಾಂ, ಪುತ್ತೂರು	9448289443
			ಶ್ರೀ ಜನಾರ್ಧನ, ಕಿರಿಯ ಅಭಿಯಂತರರು, ಜಿಲ್ಲಾ ಪಂಚಾಯತ್, ಪುತ್ತೂರು	9480862416
		3.	ಶ್ರೀ ಚಂದ್ರಶೇಖರ ನಾಯಕ್ ವಿಭಾಗೀಯ ಅರಣ್ಯ ಅಧಿಕಾರಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಪುತ್ತೂರು	9449865851
			ಶ್ರೀ ಪ್ರಮೋದ್, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಪುತ್ತೂರು	9886798162
207 ಸುಳ್ಯ				
207	ಸುಳ್ಯ	1.	ಶ್ರೀ ಪುರುಷೋತ್ತಮ ಪ್ರಭು, ವಿಭಾಗೀಯ ಅರಣ್ಯ ಅಧಿಕಾರಿ, ಅರಣ್ಯ ಅಭಿವೃದ್ಧಿ ನಿಗಮ, ಐವರ್ನಾಡು, ಸುಳ್ಯ	9448240398
			ಶ್ರೀ ಲಕ್ಷ್ಮಣ್ ಟಿ., ಅಧೀಕ್ಷಕರು, ಕೆ.ಎಫ್.ಡಿ.ಸಿ. ರಬ್ಬರ್ ವಿಭಾಗ, ಸುಳ್ಯ	9448770739
		2.	ಶ್ರೀ ರಾಮಣ್ಣ, ವಿಭಾಗೀಯ ಅರಣ್ಯ ಅಧಿಕಾರಿ, ಅರಣ್ಯ ಅಭಿವೃದ್ಧಿ ನಿಗಮ, ಸುಳ್ಯ	9449865853
			ಶ್ರೀ ಎಂ.ಎನ್. ಚಂಗಪ್ಪ, ಕಾರ್ಮಿಕ ಕಲ್ಯಾಣಾಧಿಕಾರಿ, ಕೆ.ಎಫ್.ಡಿ.ಪಿ., ಸುಳ್ಯ	9449865889

ವಿಧಾನಸಭಾ ಕ್ಷೇತ್ರ		ಕ್ರ.ಸಂ.	ಅಧಿಕಾರಿ ಹೆಸರು ಮತ್ತು ಪದನಾಮ	ಮೊಬೈಲ್ ಸಂಖ್ಯೆ
ಸಂಖ್ಯೆ	ಹೆಸರು			
1	2	3	4	5
		3.	ಶ್ರೀ ಶಬೀರ್ ಅಹಮದ್ ಮುಲ್ಲಾ, ಜಿಲ್ಲಾ ಸಮನ್ವಯಾಧಿಕಾರಿ, ಐ.ಟಿ.ಡಿ.ಸಿ. ಮಂಗಳೂರು	9448644732
			ಶ್ರೀ ದಿನೇಶ್ ಕುಮಾರ್ ವೈ.ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುಬ್ರಹ್ಮಣ್ಯ ವಿಭಾಗ, ಸುಳ್ಳೆ	9741865211

ಸ್ಟಾಟಿಕ್ ಸರ್ವೇಯಲೆನ್ಸ್ (Static Surveillance) ತಂಡದ ವಿವರ

17 - ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ವಿಧಾನಸಭಾ ಕ್ಷೇತ್ರ		ಅಧಿಕಾರಿಯವರ ಹೆಸರು ಮತ್ತು ಪದನಾಮ
ಸಂಖ್ಯೆ	ಹೆಸರು	
1	2	3
200	ಬೆಳ್ತಂಗಡಿ	ಶ್ರೀ ಸುಭಾಷ್ ಜಾದವ್ ಕ್ಷೇತ್ರ ಸಂಪನ್ಮೂಲ ವ್ಯಕ್ತ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೆಳ್ತಂಗಡಿ 9741487626
		ಶ್ರೀ ಕೃಷ್ಣಮೂರ್ತಿ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳ್ತಂಗಡಿ 9449305062
		ಶ್ರೀ ಯಶೋಧರ ಸಹಾಯಕ ನಿರ್ದೇಶಕರು, ಅಕ್ಷರದಾಸೋಹ, ಬೆಳ್ತಂಗಡಿ 9480835610
201	ಮೂಡಬಿದ್ರೆ	ಶ್ರೀ ಹೊನ್ನಯ್ಯ ಸಹಾಯಕ ನಿರ್ದೇಶಕರು, ಸಹಕಾರಿ ಸಂಸ್ಥೆ, ಮಂಗಳೂರು 9449717594
		ಶ್ರೀ ಸುಕುಮಾರ್ ಹೆಗ್ಡೆ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಮೂಡಬಿದ್ರೆ 9686918992
		ಶ್ರೀ ರಾಮಕೃಷ್ಣ ಸಹಾಯಕ ಉಪನ್ಯಾಸಕರು, ವಿಜಯ ಕಾಲೇಜು, ಮುಲ್ಕಿ 9483017280
202	ಮಂಗಳೂರು ನಗರ ಉತ್ತರ	ಶ್ರೀ ಶ್ರೀಪತಿ ಉಡುಪ ಸಹಾಯಕ ಅಭಿಯಂತರರು, ವಿಶ್ವವಿದ್ಯಾನಿಲಯ, ಮಂಗಳೂರು 9964630634
		ಶ್ರೀ ಶಂಕರಪ್ಪ ಮುದನಾಲ ವಿಷಯ ನಿರೀಕ್ಷಕರು, ಉಪ ನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಂಗಳೂರು 9901740802
		ಶ್ರೀ ಚಂದ್ರಶೇಖರ ಅಧೀಕ್ಷಕರು, ತೋಟಗಾರಿಕೆ ಇಲಾಖೆ, ಮಂಗಳೂರು 948600371

ವಿಧಾನಸಭಾ ಕ್ಷೇತ್ರ		ಅಧಿಕಾರಿಯವರ ಹೆಸರು ಮತ್ತು ಪದನಾಮ
ಸಂಖ್ಯೆ	ಹೆಸರು	
1	2	3
203	ಮಂಗಳೂರು ನಗರ ದಕ್ಷಿಣ	ಶ್ರೀ ರಾಮಕೃಷ್ಣ ಐತಾಳ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮೆಸ್ಕಾಂ, ಅತ್ತಾವರ, ಮಂಗಳೂರು 9448289576
		ಶ್ರೀ ಜೇಮ್ಸ್ ಕುಟಿನ್ಹೊ ಎ.ಪಿ.ಸಿ. ಎಸ್.ಎಸ್.ಎ. ದಕ್ಷಿಣ ಕನ್ನಡ, ಮಂಗಳೂರು 9449016325
		ಶ್ರೀ ಖಲೀಲ್ ಉಪನ್ಯಾಸಕರು, ಕೆ.ಪಿ.ಟಿ. ಮಂಗಳೂರು 9449069787
204	ಮಂಗಳೂರು	ಶ್ರೀ ಕೇಶವ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾ.ಪಂ. ಮಂಗಳೂರು 9844902087
		ಶ್ರೀ ಅಬ್ದುಲ್ ಖಾದರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಲಪಾಡಿ, ಮಂಗಳೂರು 9448037905
		ಶ್ರೀ ಜಗಜೀವನ್ ದಾಸ್ ಲೆಕ್ಕ ಪರಿಶೋಧಕರು, ಡಿ.ಡಿ. ಸಹಕಾರಿ ಸಂಸ್ಥೆ, ಮಂಗಳೂರು 9481180385
205	ಬಂಟ್ವಾಳ	ಶ್ರೀ ಪ್ರಸನ್ನ ಕುಮಾರ್ ಕಾರ್ಮಿಕ ಅಧಿಕಾರಿ, ಬಂಟ್ವಾಳ 9844251886
		ಶ್ರೀ ದೇವರಾಜ ನಾಯಕ್ ಉಪನ್ಯಾಸಕರು, ಸರಕಾರಿ ಪಾಲಿಟೆಕ್ನಿಕ್, ಬಂಟ್ವಾಳ 9742023708
		ಶ್ರೀ ಶರತ್ ಕುಮಾರ್ ಟಿ.ಕೆ. ಸಹಾಯಕ ಉಪನ್ಯಾಸಕರು, ಸರಕಾರಿ 1 ಗ್ರೇಡ್ ಕಾಲೇಜು, ವಾಮದಪದವು, ಬಂಟ್ವಾಳ 9448728087
206	ಪುತ್ತೂರು	ಶ್ರೀ ಬಿ.ಕೆ. ಮಾಧವ ಸಹಾಯಕ ಅಧಿಕಾರಿ, ಯುವಜನ ಮತ್ತು ಕ್ರೀಡೆ, ಪುತ್ತೂರು 9449471718
		ಶ್ರೀ ತುಳಸೀದಾಸ್ ಸಹಾಯಕ ಅಭಿಯಂತರರು, ಟಿ.ಎಂ.ಸಿ. ಪುತ್ತೂರು 9442909204
		ಶ್ರೀ ಗೋವರ್ಧನ್ ಸಹಾಯಕ ಅಭಿಯಂತರರು, ಸಬ್ ಡಿವಿಜನ್, ಪುತ್ತೂರು 9480862414
207	ಸುಳ್ಳೆ	ಶ್ರೀ ಮೋಹನ್ ಎನ್. ಸಹಾಯಕ ತೋಟಗಾರಿಕಾ ಅಧಿಕಾರಿ, ಕೃಷಿ ಅಧಿಕಾರಿ ಕಚೇರಿ, ಸುಳ್ಳೆ 7259005041
		ಶ್ರೀ ಸಂಗಪ್ಪ ಎಸ್. ಹುಕ್ಕೇರ ಕಿರಿಯ ಅಭಿಯಂತರರು, ತಾಲ್ಲೂಕು ಪಂಚಾಯತ್, ಸುಳ್ಳೆ 9080862424

ವಿಧಾನಸಭಾ ಕ್ಷೇತ್ರ		ಅಧಿಕಾರಿಯವರ ಹೆಸರು ಮತ್ತು ಪದನಾಮ
ಸಂಖ್ಯೆ	ಹೆಸರು	
1	2	3
		ಶ್ರೀ ಜನಾರ್ದನ್ ಆಚಾರಿ ಕಿರಿಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿ ವಿಭಾಗ, ಸುಳ್ಳ 9480862422

ಸೆಕ್ಟರ್ ಆಫೀಸರ್ (Sector Officer) ತಂಡದ ವಿವರ

17 - ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
200 ಬೆಳ್ತಂಗಡಿ			
1	ಶ್ರೀ ರಾಮಚಂದ್ರ ಎಂ. ಸಹಾಯಕ ಕಾರ್ಯಕಾರಿ ಅಭಿಯಂತರರು, ಮೆಸ್ಕಾಂ, ಬೆಳ್ತಂಗಡಿ 9448289502	200 ಬೆಳ್ತಂಗಡಿ	1 ರಿಂದ 6, 43-45 ಮತ್ತು 56 ರಿಂದ 59
2	ಶ್ರೀ ಪುಟ್ಟಸ್ವಾಮಿ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ, ಬೆಳ್ತಂಗಡಿ 9448484899		7 ರಿಂದ 10, 38 ರಿಂದ 42 ಮತ್ತು 44
3	ಶ್ರೀ ವಿದ್ಯಾನಂದ ಅಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ 9008146569		117 ರಿಂದ 127
4	ಶ್ರೀಮತಿ ದಿವ್ಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಬೆಳ್ತಂಗಡಿ 9483233885		11, 12, 60 ರಿಂದ 64 ಮತ್ತು 109 ಮತ್ತು 110
5	ಶ್ರೀ ಸುಬ್ರಹ್ಮಣ್ಯ ಆಚಾರ್ ವಲಯ ಅರಣ್ಯಾಧಿಕಾರಿ, ವೇಣೂರು 7259005042		54, 55, 128, 129 ಮತ್ತು 133 ರಿಂದ 138
6	ಶ್ರೀ ಗೋಪಾಲ ಶೆಟ್ಟಿಗಾರ್ ಎ.ಎ.ಒ. ಜಲಾನಯನ ಇಲಾಖೆ, ಬೆಳ್ತಂಗಡಿ 9448580563		46 ರಿಂದ 53 ಮತ್ತು 130 ರಿಂದ 132
7	ಶ್ರೀ ಸುಂದರ ಶೆಟ್ಟಿ ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ 9448729606		111 ರಿಂದ 116 ಮತ್ತು 139 ರಿಂದ 144
8	ಶ್ರೀ ತಿಲಕ್ ಪ್ರಸಾದ್ ಜಿ.ಎನ್. ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಬೆಳ್ತಂಗಡಿ 7259007007		

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
9	ಶ್ರೀ ಮಹಾವೀರ ಅರಿಗ ಕಿರಿಯ ಅಭಿಯಂತರರು, ನಗರ ಪಂಚಾಯತ್, ಬೆಳ್ತಂಗಡಿ 9448253354		179 ರಿಂದ 189 ಮತ್ತು 193
10	ಶ್ರೀ ಸುಬ್ರಹ್ಮಣ್ಯ ಗೌಡ ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ 9448625051		190 ರಿಂದ 192, 194, 195, 196 ಮತ್ತು 220 ರಿಂದ 225
11	ಶ್ರೀ ಸಂಜೀವ ಸಹಾಯಕ ತೋಟಗಾರಿಕಾ ಅಧಿಕಾರಿ, ಬೆಳ್ತಂಗಡಿ 9448889075		217 ರಿಂದ 219 ಮತ್ತು 226 ರಿಂದ 232
12	ಶ್ರೀ ಶಿವ ಪ್ರಕಾಶ್ ಸಹಾಯಕ ತೋಟಗಾರಿಕಾ ಅಧಿಕಾರಿ, ಬೆಳ್ತಂಗಡಿ 9980250117		153 ತೊ 155, 197 ರಿಂದ 199, 202, 203 ಮತ್ತು 214 ರಿಂದ 216
13	ಶ್ರೀ ಆರ್. ಎಂ. ರಾತೋರೆ ಎ.ಎ.ಒ., ತೋಟಗಾರಿಕಾ ತರಬೇತಿ ಕೇಂದ್ರ, ಬೆಳ್ತಂಗಡಿ 9844133662		65 ರಿಂದ 70 ಮತ್ತು 101 ರಿಂದ 108
14	ಶ್ರೀ ಮೊಹಮ್ಮದ್ ಕಿರಿಯ ಅಭಿಯಂತರರು, ಜಿ.ಪಂ. ಇಂಜಿ. ಉಪ ವಿಭಾಗ, ಬೆಳ್ತಂಗಡಿ 9480862425		13, 14, 17 ಮತ್ತು 28 ರಿಂದ 37
15	ಶ್ರೀ ಅಶೋಕ್ ಭಜಂತ್ರಿ ಸಹಾಯಕ ಕೃಷಿ ಅಧಿಕಾರಿ, ವೇಣೂರು ಬೆಳ್ತಂಗಡಿ 7259005011		16, 18, 19, 20 ಮತ್ತು 25 ರಿಂದ 27
16	ಶ್ರೀ ಗಘೂರ್ ಸಾಬ್ ಕಿರಿಯ ಅಭಿಯಂತರರು, ಜಿ.ಪಂ. ಇಂಜಿ. ಉಪ ವಿಭಾಗ, ಬೆಳ್ತಂಗಡಿ 9480862425		15
17	ಶ್ರೀ ಮೋಹನ್ ಕುಮಾರ್ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಬೆಳ್ತಂಗಡಿ 9448297495		94, 95, 151, 152 ಮತ್ತು 173 ರಿಂದ 176
18	ಶ್ರೀ ಕೇಶವ ಎ.ಸಿ.ಡಿ.ಪಿ.ಒ. ಬೆಳ್ತಂಗಡಿ 9480656361		86 ರಿಂದ 93 ಮತ್ತು 96 ರಿಂದ 100
19	ಶ್ರೀ ಹುಮೇರ ಜಬೀನ ಸಹಾಯಕ ಕೃಷಿ ಅಧಿಕಾರಿ, ಬೆಳ್ತಂಗಡಿ 7259005014		21 ರಿಂದ 24, 71 ರಿಂದ 74 ಮತ್ತು 77 ರಿಂದ 80

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
20	ಶ್ರೀ ತಿಪ್ಪೇಸ್ವಾಮಿ ಕಿರಿಯ ಅಭಿಯಂತರರು, ಜಿ.ಪಂ. ಇಂಜಿ. ಉಪ ವಿಭಾಗ, ಬೆಳ್ತಂಗಡಿ 948062427		75, 76, 81 ರಿಂದ 85 ಮತ್ತು 163 ರಿಂದ 165
21	ಶ್ರೀ ಸುಭಾಷ್ ಚಂದ್ರ ಸಹಾಯಕ ಕಾ. ಅಭಿಯಂತರರು, ಬೆಳ್ತಂಗಡಿ 9448911935		156 ರಿಂದ 162
22	ಶ್ರೀ ಶೌಶಿಫ್ ಅಹಮ್ಮದ್ ಕಿರಿಯ ಅಭಿಯಂತರರು, ಪಿ.ಡಬ್ಲ್ಯೂ.ಡಿ. ಬೆಳ್ತಂಗಡಿ 9449206159		166 ರಿಂದ 167, 209 ರಿಂದ 213, 237 ಮತ್ತು 238
23	ಶ್ರೀ ತಮ್ಮಣ್ಣ ಗೌಡ ಪಾಟೀಲ್ ಕಿರಿಯ ಅಭಿಯಂತರರು, ಜಿ.ಪಂ. ಇಂಜಿ. ಉಪ ವಿಭಾಗ, ಬೆಳ್ತಂಗಡಿ 9480862426		168 ರಿಂದ 172, 204 ರಿಂದ 208 ಮತ್ತು 233 ರಿಂದ 236
201 ಮೂಡಬಿದ್ರೆ			
1	ಶ್ರೀ ಪ್ರಶಾಂತ್ ಆಳ್ವ ಸಹಾಯಕ ಅಭಿಯಂತರರು, ಜಿ.ಪಂ. ಇಂಜಿ. ಉಪ ವಿಭಾಗ, ಮಂಗಳೂರು 9480862441	201 ಮೂಡಬಿದ್ರೆ	1, 2, 3, 4, 5, 6, 7, 8, 9, 10, 107, 108
2	ಶ್ರೀ ದಿನೇಶ್ ಕಿರಿಯ ಟಿ.ಎಂ.ಸಿ. ಮುಲ್ಕಿ 9480161822		11, 12, 13, 14, 86, 87, 88, 89, 90, 91, 92, 93
3	ಶ್ರೀ ಇಕ್ಬಾಲ್ ಕಿರಿಯ ಅಭಿಯಂತರರು, ಕೆ.ಇ.ಆರ್.ಎಸ್. ಪಿ.ಡಬ್ಲ್ಯೂ.ಡಿ. ಕಟ್ಟಡ, ಮಂಗಳೂರು 9342119817		94, 95, 96, 97, 98, 99, 100, 101, 102, 103
4	ಶ್ರೀ ಸೂರ್ಯನಾರಾಯಣ ಭಟ್ ಕಿರಿಯ ಅಭಿಯಂತರರು, ಪಿ.ಡಬ್ಲ್ಯೂ.ಡಿ. ವಲಯ, ಮಹಾನಗರ ಪಾಲಿಕೆ, ಮಂಗಳೂರು 9488429165		104, 105, 106, 109, 110, 111, 112, 113, 114, 117
5	ಶ್ರೀ ಜಗನ್ನಾಥ ಶೆಟ್ಟಿ ಕಿರಿಯ ಅಭಿಯಂತರರು, ಪಿ.ಎಂ. ಈ.ಎಸ್.ವೈ. ಯೋಜನಾ ವಿಭಾಗ, ಮಂಗಳೂರು 9886526364		115, 116, 118, 119, 136, 137, 138, 139, 140, 141, 142, 143
6	ಶ್ರೀ ಹರಿ ಎಚ್. ಜೆ.ಟಿ.ಒ., ಎಂ.ಆರ್. ಪೂಂಜಾ ಐ.ಟಿ.ಐ. ಕಾಲೇಜು, 10, ತೋಕೂರು 9972992574		120, 122, 123,131, 132, 133, 134, 135
7	ಶ್ರೀ ಜೆರಿಸನ್ ಕಿರಿಯ ಅಭಿಯಂತರರು, ನೀರಾವರಿ ಉಪ ವಿಭಾಗ, ಪಿ.ಡಬ್ಲ್ಯೂ.ಡಿ. ಬಿಲ್ಡಿಂಗ್, ಮಂಗಳೂರು 9448394430		124, 125, 126, 127, 128, 129, 130, 153, 154, 155

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
8	ಶ್ರೀ ಹರಿಶ್ ಯು. ಎನ್. ಇಂಜಿನಿಯರಿಂಗ್ ಕೆ.ಎಸ್.ಆರ್.ಟಿ.ಸಿ. ಬಿಜ್ಜೆ, ಮಂಗಳೂರು 9448108369		156, 157, 158, 159, 160, 161, 162, 163, 164, 165, 166
9	ಶ್ರೀ ಯೋಗೇಂದ್ರ ಕುಮಾರ್ ಜೆ.ಟಿ.ಒ., ಬಿ.ಎನ್.ಜಿ. ಐ.ಟಿ.ಐ., ಕಾಟಪಳ್ಳಿ, ಸುರತ್ಕಲ್, ಮಂಗಳೂರು 9964023990		144, 145, 146, 147, 148, 149, 150, 151, 152
10	ಶ್ರೀ ಪುರುಷೋತ್ತಮ ಎಲ್. ಆಚಾರಿ ಜೆ.ಟಿ.ಒ., ಐ.ಟಿ.ಐ., ಮಂಗಳೂರು 9449367582		167, 168, 169, 170, 171, 172, 173, 174, 175, 176, 177
11	ಶ್ರೀ ಕೃಷ್ಣ ಕುಮಾರ್ ಸಹಾಯಕ ಅಭಿಯಂತರರು, ಜಿ.ಪಂ. ಇಂಜಿ. ವಿಭಾಗ, ಮಂಗಳೂರು 9480862447		178, 179, 180, 181, 182, 183, 184, 185, 186, 187, 188, 189
12	ಶ್ರೀ ರಾಕೇಶ್ ಕಿರಿಯ ಅಭಿಯಂತರರು-2, ಎಸ್.ಇ.ಪಿ. ಉಪ ವಿಭಾಗ, ಮಂಗಳೂರು 9902519293		15, 16, 17, 18, 19, 20, 21, 22, 23, 24
13	ಶ್ರೀ ಕೃಷ್ಣಮೂರ್ತಿ ಉಪನ್ಯಾಸಕರು (ತಾಂತ್ರಿಕ) ಎಂ.ಐ.ಟಿ.ಇ. 9164322328		25, 26, 27, 28, 29, 30, 31, 32, 33, 34, 35, 36
14	ಶ್ರೀ ರಾಜೇಂದ್ರ ಕುಮಾರ್ ಕೆ. ಕಿರಿಯ ತರಬೇತಿ ಅಧಿಕಾರಿ, ಎ.ಜಿ.ಸೆನ್ಸ್, ಐ.ಟಿ.ಐ., ಮೂಡಬಿದ್ರೆ 8105077378		37, 38, 39, 40, 41, 42, 43, 44
15	ಶ್ರೀ ಸುನಿಲ್ ಕುಮಾರ್ ಉಪನ್ಯಾಸಕರು (ತಾಂತ್ರಿಕ) ಎಂ.ಐ.ಟಿ.ಇ. 9482124256		45, 46, 47, 48, 49, 50, 51, 52, 53, 54
16	ಶ್ರೀ ಪುನೀತ್ ಎಚ್.ಎಸ್. ಸಹಾಯಕ ನಿರ್ವಾಹಕರು, ಎ.ಐ.ಇ.ಟಿ., ಮಿಜಾರ್ 9449744508		55, 56, 57, 58, 59, 60, 61, 62, 63, 64, 65
17	ಶ್ರೀ ಶಿವಪ್ರಸಾದ್ ಹೆಗ್ಡೆ ಕಿರಿಯ ತರಬೇತಿ ಅಧಿಕಾರಿ, ಎ.ಜಿ. ಸೆನ್ಸ್, ಐ.ಟಿ.ಐ., ಮೂಡಬಿದ್ರೆ 9964280715		66, 67, 68, 69, 70, 71, 72, 73, 74, 75, 76, 77
18	ಶ್ರೀ ರಘುರಾಮ ಕಿರಿಯ ಅಭಿಯಂತರರು, ಮೆಸ್ಕಾಂ, ಅತ್ತಾವರ ಮಂಗಳೂರು 9964280715		78, 79, 80, 81, 82, 83, 84, 85, 190, 191, 192
19	ಶ್ರೀ ವಿಶ್ವನಾಥ ಕಿರಿಯ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರು 9480862437		193, 194, 195, 196, 197, 205, 206, 207

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
20	ಶ್ರೀ ಸತ್ಯನಾರಾಯಣ ಶೆಟ್ಟಿ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್, ಮಂಗಳೂರು 9900176534		198, 199, 200, 201, 202, 203, 204
202 ಮಂಗಳೂರು ನಗರ ಉತ್ತರ			
1	ಶ್ರೀ ಸುಬ್ರಹ್ಮಣ್ಯ ಕಿರಿಯ ಅಭಿಯಂತರರು, ಮೇಜರ್ ಇರಿಗೇಶನ್ ಗೇಜಿಂಗ್ ಉಪ ವಿಭಾಗ, ಪಿ.ಡಬ್ಲ್ಯೂ.ಡಿ. ಕಟ್ಟಡ, ಮಂಗಳೂರು 9481264757	202 ಮಂಗಳೂರು ನಗರ ಉತ್ತರ	1, 2, 3, 4, 5, 6, 7, 8, 9, 10
2	ಶ್ರೀ ಸಂತೋಷ್ ಕುಮಾರ್ ಇ ಮತ್ತು ಎಂ. ಕಮ್ಯುನಿಕೇಷನ್ಸ್, ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರು 8792522645		11, 12, 13, 14, 15, 16, 17, 18, 19, 20, 21
3	ಶ್ರೀ ರೋಹಿದಾಸ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಪಂ. ರಾಜ್ ಇಂಜಿ. ವಿಭಾಗ, ಮಂಗಳೂರು 9480862113		22, 23, 24, 25, 26, 27, 28, 29, 30
4	ಶ್ರೀ ವಿಶು ಕುಮಾರ್ ಇ ಮತ್ತು ಎಂ. ಕಮ್ಯುನಿಕೇಷನ್ಸ್, ಕಿರಿಯ ಅಭಿಯಂತರರು, ಮೆಕ್ಯಾನಿಕಲ್ ಇಂಜಿ. ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು 9844167845		31, 32, 33, 34, 35, 36, 37, 38, 39, 40, 41
5	ಶ್ರೀ ಜಗದೀಶ್ ಶೇಟ್ ಸಹಾಯಕ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್, ಮಂಗಳೂರು 9480862439		42, 43, 44, 45, 46, 47, 48, 49
6	ಶ್ರೀ ಸುಷ್ಮಾ ಎನ್. ಸಹಾಯಕ ಅಭಿಯಂತರರು, ಪಿ.ಡಬ್ಲ್ಯೂ.ಡಿ. ಬೋಂದೆಲ್, ಮಂಗಳೂರು 9739300752		50, 51, 52, 53, 54, 55, 56, 57, 58, 59
7	ಶ್ರೀ ಚಂದ್ರಶೇಖರ ಸಹಾಯಕ ಇಂಜಿ. ಮಹಾನಗರ ಪಾಲಿಕೆ ಕಟ್ಟಡ, ಮಂಗಳೂರು 9845963257		60, 61, 62, 63, 64, 65, 66, 67, 68, 69
8	ಶ್ರೀ ಮಹೇಶ್ ಕೆ. ಕಿರಿಯ ಅಭಿಯಂತರರು (ಎ) ಮೆಸ್ಕಾಂ ಮಣ್ಣಿಗುಡ್ಡ, ಮಂಗಳೂರು 9448289595		72, 73, 74, 75, 76, 77, 78, 79, 80, 81
9	ಶ್ರೀ ಹರೀಶ್ ಕುಮಾರ್ ಕೆ.ವಿ. ಜೆ.ಟಿ.ಒ. ಎ.ಜಿ. ಸನ್ಸ್, ಐ.ಟಿ.ಐ., ಮೂಡಬಿದ್ರೆ, 9448215068		70, 71, 82, 83, 84, 85, 86, 87, 88, 89

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
10	ಶ್ರೀ ಅರ್ಚನಾ ಸಿ.ಎನ್. ಕಿರಿಯ ಅಭಿಯಂತರರು, ಎ.ಇ.ಇ. ಪಿ.ಡಬ್ಲ್ಯೂ.ಡಿ. ಕ್ವಾಲಿಟಿ ಕಂಟ್ರೋಲ್ ವಿಭಾಗ, ಮಂಗಳೂರು 9480502502		90, 91, 92, 93, 94, 95, 96, 97, 98, 99, 100, 101
11	ಶ್ರೀ ಹನೀಫ್ ಕಂಪ್ಯೂಟರ್ ಸಾಯನ್ಸ್, ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು 7760469086		102, 103, 104, 105, 106, 107, 108, 109, 110, 111, 112
12	ಶ್ರೀ ನಾಗರಾಜ ಸಿ. ಸಹಾಯಕ ಅಭಿಯಂತರರು, ಜಿ.ಪಂ. ವಿಭಾಗ, ಮಂಗಳೂರು 9448780762		113, 114, 115, 116, 117, 118, 119, 120
13	ವಿನುತಶ್ರೀ ಕಿರಿಯ ಅಭಿಯಂತರರು, ವಾಟರ್ ಮತ್ತು ಶೆಡ್, ಪಿ.ಡಬ್ಲ್ಯೂ.ಡಿ. ಉಪ ವಿಭಾಗ, ಮಂಗಳೂರು 9481916054		121, 122, 123, 124, 125, 126, 127, 128, 129, 130, 131, 132
14	ಶ್ರೀ ಮಹೇಶ್ ಎ.ಡಿ. ಮೀನುಗಾರಿಕಾ ಕಚೇರಿ, ಬಂದರ್, ಮಂಗಳೂರು 9980797269		133, 134, 135, 136, 137, 138, 139, 140
15	ಶ್ರೀ ನಿತ್ಯಾನಂದ ಕೆ. ಜೆ.ಟಿ.ಓ., ಸರ್ಕಾರಿ ಐ.ಟಿ.ಐ., ಕದ್ರಿ, ಮಂಗಳೂರು 9449385732		141, 142, 143, 144, 145, 195, 196, 197, 198
16	ಶ್ರೀ ಸಣ್ಣ ತಮ್ಮೇಗೌಡ, ಸಹಾಯಕ ಅಭಿಯಂತರರು-11, ಎಸ್.ಇ.ಪಿ. ಉಪ ವಿಭಾಗ, ಮಂಗಳೂರು 9449083990		146, 147, 148, 149, 188, 189, 190, 191, 192, 170, 171
17	ಶ್ರೀ ಜಯಾನಂದ ಸಹಾಯಕ ಕಾರ್ಯಕಾರಿ ಅಭಿಯಂತರರು, ಪಿ.ಎಂ.ಜಿ.ಎಸ್.ಆರ್.ವೈ. ಪಿ.ಡಬ್ಲ್ಯೂ.ಡಿ. ಕಟ್ಟಡ, ಮಂಗಳೂರು 9945896083		150, 151, 152, 153, 154, 155, 156, 157, 158, 159, 168, 169
18	ಶ್ರೀ ಶ್ಯಾಮಲ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ (ಗ್ರಾಮೀಣ) ಮಂಗಳೂರು 9448548149		160, 161, 162, 163, 164, 165, 166, 167, 172, 173, 174, 175
19	ಶ್ರೀ ಕೆ.ಜಿ. ಯುವರಾಜ ಎ.ಒ. ವಾಟರ್ ಶೆಡ್ ಅಭಿವೃದ್ಧಿ ಇಲಾಖೆ ಮೂಡಬಿದ್ರೆ 9480838802		176, 177, 178, 179, 180, 181, 182, 183, 184, 185, 186, 187, 193, 194
20	ಶ್ರೀ ಮನೋಹರ ಆಚಾರ್ಯ ಸಹಾಯಕ ಅಭಿಯಂತರರು, ಬಂದರು ಮತ್ತು ಮೀನುಗಾರಿಕೆ, ಉಪ ವಿಭಾಗ ಮಂಗಳೂರು 9632221774		199, 200, 201, 202, 203, 204, 205

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
21	ಶ್ರೀ ದೇವಿಪ್ರಸಾದ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಉಪ ವಿಭಾಗ ಮಂಗಳೂರು 9886648572		206, 207, 208, 209, 210, 211, 212, 213, 142, 215, 216
22	ಶ್ರೀ ಪ್ರವೀಣ್ ದಾಮೆಲಿ ಮಾಹಿತಿ ಮತ್ತು ವಿಜ್ಞಾನ ಡಿ. ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರು 9448554425		217. 218. 219, 220, 221, 222, 223, 224, 225, 226
203 ಮಂಗಳೂರು ನಗರ ದಕ್ಷಿಣ			
1	ಶ್ರೀ ಅಬ್ದುಲ್ ಖಾದರ್ ಜೂನಿಯರ್ ಇಂಜಿನಿಯರ್ ಮಹಾನಗರ ಪಾಲಿಕೆ, ಮಂಗಳೂರು 9448216005	203 ಮಂಗಳೂರು ನಗರ ದಕ್ಷಿಣ	1, 2, 3, 4, 5, 6, 7, 8, 9, 14, 15, 16, 17
2	ಶ್ರೀಮತಿ ರೂಪಾ ಶೆಟ್ಟಿ ಕಮ್ಯುನಿಟಿ ಎಫಾರ್ಸ್ ಅಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು 9480871918		10, 11, 12, 13, 18, 19, 20, 21, 22, 23, 75, 76, 77, 78, 79, 80
3	ಶ್ರೀ ಲಕ್ಷ್ಮಣ್ ಪೂಜಾರಿ ಜೂನಿಯರ್ ಇಂಜಿನಿಯರ್ ಮಹಾನಗರ ಪಾಲಿಕೆ, ಮಂಗಳೂರು 9448696487		66, 67, 68, 69, 70, 71, 72, 73, 74, 81, 82, 83
4	ಶ್ರೀ ಅಮೃತ ಕುಮಾರ್ ಪಿ.ಆರ್. ಸಹಾಯಕ ಇಂಜಿನಿಯರ್, ಮಹಾನಗರ ಪಾಲಿಕೆ, ಮಂಗಳೂರು 9480871872		94, 95, 96, 97, 98, 99, 100, 103, 104, 105, 106, 107, 108, 109, 110
5	ಶ್ರೀ ಅಶೋಕ್ ಕುಮಾರ್ ಜೂನಿಯರ್ ಇಂಜಿನಿಯರ್, ಮಹಾನಗರ ಪಾಲಿಕೆ, ಮಂಗಳೂರು 9448127708		101, 102, 111, 112, 113, 128, 129, 130, 131, 132, 133, 134, 135, 136
6	ಶ್ರೀ ವಿನೋದ್ ಕುಮಾರ್ ಯು.ಎಸ್. ಸಹಾಯಕ ಅಭಿಯಂತರರು ಮಹಾನಗರ ಪಾಲಿಕೆ, ಮಂಗಳೂರು 948300753		114, 115, 116, 117, 120, 121, 148, 149, 150, 151, 152, 153
7	ಶ್ರೀ ಅನಿಲ್ ಕುಮಾರ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9844082039		54, 55, 56, 57, 58, 59, 60, 61, 62, 63, 64, 65
8	ಶ್ರೀ ನಿತ್ಯಾನಂದ ಕೆ.ಎಸ್. ಕಿರಿಯ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9480871930		24, 25, 26, 27, 48, 49, 50, 51, 52, 53
9	ಶ್ರೀ ತಾಕಪ್ಪ ಚೌಹಾನ್, ಹಿರಿಯ ದರ್ಜೆ ಉಪನ್ಯಾಸಕರು, ಕೆ.ಪಿ.ಟಿ. ಕಡ್ರಿ, ಮಂಗಳೂರು 9880719412		28, 29, 30, 31, 32, 33, 34, 35, 36, 37, 38, 39, 40, 41

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
10	ಶ್ರೀ ಕೆ.ಸಿ. ಗಣಪತಿ ಕಿರಿಯ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9480871874		118, 119, 122, 123, 124, 156, 157, 158, 159, 160, 161, 164, 165
11	ಶ್ರೀಮತಿ ಮಾಲಿನಿ ರೋಡ್ರಿಗಸ್ ಸಮುದಾಯ ಸಮನ್ವಯಾಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು 9480871919		125, 126, 127, 141, 142, 143, 144, 145, 146, 147, 154, 155, 196
12	ಶ್ರೀ ವಿಶಾಲ್ ನಾಥ್ ಬಿ.ವಿ. ಸಹಾಯಕ ಕಾರ್ಯಕಾರಿ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9480871859		137, 138, 139, 140, 197, 198, 199, 200, 201, 202, 203, 204
13	ಶ್ರೀ ನರೇಶ್ ಪಿ. ಶೆಣೈ ಸಹಾಯಕ ಕಾರ್ಯಕಾರಿ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9448502777		205, 206, 207, 208, 209, 210, 211, 212, 213, 414
14	ಶ್ರೀ ಎಸ್. ರವಿಶಂಕರ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9480871875		192, 193, 194, 195, 215, 216, 217, 218, 219
15	ಶ್ರೀ ಕೃಷ್ಣ ಮೂರ್ತಿ ರೆಡ್ಡಿ ಕಿರಿಯ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9480871882		42, 43, 44, 45, 46, 47, 171, 172, 173, 174, 179
16	ಶ್ರೀ ಶಾಫಿಕ್ ಅಹಮ್ಮದ್ ಸಹಾಯಕ ಅಭಿಯಂತರರು, ಮಹಾನಗರ ಪಾಲಿಕೆ, ಮಂಗಳೂರು 9448549786		175, 176, 177, 178, 180, 181, 182, 183, 184, 185, 186, 187
17	ಶ್ರೀ ಕೃಷ್ಣಾನಂದ ಅಭಿವೃದ್ಧಿ ಅಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು 9482210385		162, 163, 166, 167, 168, 169, 170, 188, 189, 190, 191
18	ಶ್ರೀಮತಿ ಗೀತಾ ಕೆ. ಸಹಾಯಕ ಯೋಜನಾ ಸಮನ್ವಯಾಧಿಕಾರಿ, ಎಸ್.ಎಸ್.ಎ., ಎ.ಪಿ.ಸಿ., ಮಂಗಳೂರು 9480695430	84, 85, 86, 87, 88, 89, 90, 91, 92, 93	
204 ಮಂಗಳೂರು			
1	ರೇಣುಕ ಕಿರಿಯ ಅಭಿಯಂತರರು, ನಗರ ಪಂಚಾಯತ್, ಉಳ್ಳಾಲ 9791705721	204 ಮಂಗಳೂರು	1, 2, 3, 4, 5, 6, 7, 8, 9, 10, 11, 12
2	ಶ್ರೀ ಸತೀಶ ಕೆ.ಎಂ. ಉಪನ್ಯಾಸಕರು, ಕೆ.ಪಿ.ಟಿ., ಮಂಗಳೂರು 9739004032		13, 14, 15, 16, 17, 18, 19, 20, 21, 22, 23, 14
3	ಶ್ರೀ ಎಚ್. ನಾಗರಾಜ ಸಹಾಯಕ ನಿರ್ದೇಶಕರು, ಕೃಷಿ, ಮಂಗಳೂರು 7259005005		25, 26, 27, 28, 29, 30, 31, 32, 34

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
4	ಶ್ರೀ ಸೂರ್ಯನಾರಾಯಣ ಡಿ. ಸಹಾಯಕ ಎಚ್. ಉಪ ವಿಭಾಗ, ಮಂಗಳೂರು 9448352324		33, 35, 36, 37, 38, 39, 40, 41, 45, 46, 47, 48
5	ಶ್ರೀ ಪಿ.ಎಫ್. ಮಿರಾಂದ ಸಹಾಯಕ ನಿರ್ದೇಶಕರು, ವಾಟರ್ ಶೆಡ್ ಇಲಾಖೆ, ಮಂಗಳೂರು 9448482832		42, 43, 44, 49, 50, 51, 52, 53, 54, 55
6	ಶ್ರೀ ಆಲ್ವಿನ್ ಡಿ. ಕುಂಞ ಜೆ.ಟಿ.ಒ., ಸರಕಾರಿ ಐ.ಟಿ.ಐ. ಕದ್ರಿ, ಮಂಗಳೂರು 9448153717		56, 57, 58, 59, 60, 61, 62, 63, 64, 65, 99
7	ಶ್ರೀ ರವಿಚಂದ್ರ ಸಹಾಯಕ ಅಭಿಯಂತರರು, ವರ್ಕ್ ಶಾಪ್ ಮತ್ತು ಮೆಕಾನಿಕ್, ಪಿ.ಡಬ್ಲ್ಯೂ.ಡಿ. ಕಟ್ಟಡ, ಮಂಗಳೂರು 7795197561		97, 98, 100, 101, 107, 108, 112, 113, 114, 115
8	ಶ್ರೀ ಎಸ್.ಕೆ. ಸಿದ್ದರಾಜು ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಬಂಟ್ವಾಳ 9008175498		109, 110, 111, 116, 117, 118, 119, 120, 147, 148, 149, 172
9	ಶ್ರೀ ಸಂತೋಷ್ ಕುಮಾರ್ ಉಪನ್ಯಾಸಕರು, ಪಾಲಿಮರ್ ಟೆಕ್ನಾಲೊಜಿ ಕೆ.ಪಿ.ಟಿ. ಮಂಗಳೂರು 9611811220		121, 122, 123, 124, 125, 126, 128, 129, 130, 131
10	ಶ್ರೀ ರಮೇಶ್ ತುಂಬೆ ಗೆಜೆಟ್ ಮ್ಯಾನೇಜರ್, ಬಿ.ಇ.ಒ. ಕಛೇರಿ, ಬೋಳೂರು, ಮಂಗಳೂರು 9448101952		134, 135, 136, 137, 138, 139, 140, 152, 153, 154, 155
11	ಶ್ರೀ ರಾಧಾಕೃಷ್ಣ ಕಿರಿಯ ಅಭಿಯಂತರರು, ಪಿ.ಆರ್. ಇ. ಉಪ ವಿಭಾಗ, ಮಂಗಳೂರು 9449824730		132, 133, 141, 142, 143, 144, 145, 146, 150, 151
12	ಶ್ರೀ ಮಹಾಲಿಂಗೇಶ್ವರ ಕೆ.ಎಂ. ಸಹಾಯಕ ಅಭಿಯಂತರರು, ಟಿ.ಎ.ಟು. ಇ.ಇ., ಪಿ.ಡಬ್ಲ್ಯೂ.ಡಿ. ವಿಭಾಗ, ಮಂಗಳೂರು 9343563977		165, 166, 167, 168, 169, 170, 171, 173, 174, 175
13	ಶ್ರೀ ಸುಶಾಂತ್ ಉಪನ್ಯಾಸಕರು, ಕೆ.ಪಿ.ಟಿ. ಮಂಗಳೂರು 9964025312		156, 157, 158, 159, 160, 161, 162, 163, 164
14	ಶ್ರೀ ಪ್ರವೀಣ್ ಸಹಾಯಕ ಅಭಿಯಂತರರು, ಮೀನು ಮತ್ತು ಬಂದರು ಉಪ ವಿಭಾಗ, ಮಂಗಳೂರು 9900935977		66, 67, 68, 69, 70, 71, 73, 74, 75, 76, 77

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
15	ಶ್ರೀ ಸಂದೀಪ್ ಪ್ರಭು ಉಪನ್ಯಾಸಕರು, ಎಲೆಕ್ಟ್ರೋನಿಕ್ಸ್, ಕೆನರಾ ಕಾಲೇಜು, ಬೆಂಜನಪದವು 8970118100		72, 78, 79, 80, 81, 82, 83, 84, 85, 86, 87, 88
16	ಶ್ರೀ ಮೋಹನ ಎ.ಆರ್. ಉಪನ್ಯಾಸಕರು, ಎಲೆಕ್ಟ್ರೋನಿಕ್ಸ್, ಕೆನರಾ ಕಾಲೇಜು, ಬೆಂಜನಪದವು 9480557204		89, 90, 91, 92, 93, 94, 95, 96
17	ಶ್ರೀ ರಾಮಕೃಷ್ಣಯ್ಯ ಡ್ರಿಲ್ಲಿಂಗ್ ಇಂಜಿನಿಯರಿಂಗ್ ಮೈನ್ಸ್ ಮತ್ತು ಜಿಯೋಲೋಜಿ ಇಲಾಖೆ, ಮಂಗಳೂರು 9449023624		102, 103, 104, 105, 106, 185, 186, 187
18	ಶ್ರೀ ಸುಬ್ರಹ್ಮಣ್ಯ ಕಿರಿಯ ಅಭಿಯಂತರರು, ಮೆಸ್ಕಾಂ, ಮಂಗಳೂರು 9964022578		188, 189, 190, 191, 192, 193, 194, 195, 196, 197
19	ಶ್ರೀ ರಾಧಾಕೃಷ್ಣ ಜೆ.ಟಿ.ಬಿ. ಸರಕಾರಿ, ಐ.ಟಿ.ಐ. ಮಂಗಳೂರು 9980305173		176, 177, 178, 179, 180, 181, 182, 183, 184
205 ಬಂಟ್ವಾಳ			
1	ಶ್ರೀ ಗಿರೀಶ್ ಗೌಡ ಸಹಾಯಕ ಕಾರ್ಯಕಾರಿ ಅಭಿಯಂತರರು, ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9480862108	205 ಬಂಟ್ವಾಳ	1, 2, 3, 4, 5, 6, 7, 8, 9, 10, 11
2	ಶ್ರೀ ಶಿವಶಂಕರ ದಾನೇಗೊಂಡಾರ್ ಸಹಾಯಕ ನಿರ್ದೇಶಕರು, ಕೃಷಿ, ಬಂಟ್ವಾಳ 7259005006		12, 13, 14, 15, 16, 20, 21, 22, 23, 24, 25, 26, 19
3	ಶ್ರೀ ಕೃಷ್ಣ ಕಿರಿಯ ಅಭಿಯಂತರರು ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9480862405		27, 28, 29, 30, 31, 32, 33, 34, 49, 50, 56
4	ಶ್ರೀ ಜಗದೀಶ್ ಕಿರಿಯ ಅಭಿಯಂತರರು, ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9480862406		63, 64, 65, 59, 60, 62, 57, 58, 100, 101, 69, 70
5	ಶ್ರೀ ರವಿಚಂದ್ರ ಕಿರಿಯ ಅಭಿಯಂತರರು, ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9480862408		71, 72, 73, 74, 75, 76, 77, 78, 79, 80, 17, 18
6	ಶ್ರೀ ಎಸ್.ಆರ್. ಲೋಕೇಶ್ವರ ಸಹಾಯಕ ಕಾರ್ಯಕಾರಿ ಅಭಿಯಂತರರು, ಬಂಟ್ವಾಳ 9448545276		81, 82, 83, 84, 85, 86, 87, 88, 89, 90, 94
7	ಶ್ರೀ ಬಿ.ಎನ್. ಚಿದಂಬರ ಸ್ವಾಮಿ ಸಹಾಯಕ ಅಭಿಯಂತರರು, ಪಿ.ಡಬ್ಲ್ಯೂ.ಡಿ. ಬಂಟ್ವಾಳ 9449071489		91, 92, 93, 95, 96, 97, 98, 99, 102, 103, 104, 105

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
8	ಶ್ರೀ ಮತ್ತಡಿ, ಕಮ್ಯುನಿಟಿ ಎಫೈರ್ಸ್ ಅಧಿಕಾರಿ, ಟಿ.ಎಂ.ಸಿ. ಬಂಟ್ವಾಳ 9449452255		35, 36, 37, 38, 39, 40, 41, 42, 43, 44, 45, 46, 47, 48
9	ಶ್ರೀ ಅಜಿತ್ ಸಹಾಯಕ ಅಭಿಯಂತರರು, ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9448164209		51, 52, 53, 54, 55, 61, 66, 67, 68, 124, 125, 126
10	ಶ್ರೀ ಗೋಪಾಲ ಕಿರಿಯ ಅಭಿಯಂತರರು, ಪಿ.ಆರ್.ಇ.ಎಸ್.ಡಿ. ಬಂಟ್ವಾಳ 9449048599		106, 107, 108, 109, 110, 111, 112
11	ಶ್ರೀ ಗಣೇಶ್ ಎ.ವಿ. ಮುಖ್ಯಾಧಿಕಾರಿ, ಟಿ.ಎಂ.ಸಿ. ಬಂಟ್ವಾಳ 9448141176		127, 138, 139, 140, 141, 142, 146, 147, 148
12	ಶ್ರೀ ಅರುಣ್ ಪ್ರಕಾಶ್ ಕಿರಿಯ ಅಭಿಯಂತರರು, ಪಿ.ಡಬ್ಲ್ಯು.ಡಿ. ಬಂಟ್ವಾಳ 9886078861		113, 114, 115, 116, 117, 118, 119, 120, 121, 122, 123, 128
13	ಶ್ರೀ ರೆಡ್ಡಿ ನಾಯ್ಕ ಸಮಾಜ ಕಲ್ಯಾಣ ಅಧಿಕಾರಿ, ಬಂಟ್ವಾಳ 9480843112		129, 130, 131, 132, 133, 134, 135, 136, 137
14	ಶ್ರೀ ಸಂಜೀವ ನಾಯ್ಕ ಸಹಾಯಕ ನಿರ್ದೇಶಕರು, ತೋಟಗಾರಿಕೆ, ಬಂಟ್ವಾಳ 9900565469		169, 170, 171, 172, 173, 174, 175, 176, 177, 143, 144, 145
15	ಶ್ರೀಮತಿ ಸುಧಾ ಜೋಶಿ ಸಹಾಯಕ ಮಕ್ಕಳ ಅಭಿವೃದ್ಧಿ, ಯೋಜನಾಧಿಕಾರಿ, ಬಂಟ್ವಾಳ 9845627422		177, 178, 179, 180, 181, 182, 183, 184, 185, 186, 187, 188, 189, 190
16	ಶ್ರೀ ನಾರಾಯಣ ನಾಯ್ಕ ಸಹಾಯಕ ಕೃಷಿ ಅಧಿಕಾರಿ, ಬಂಟ್ವಾಳ 7259005016		149, 150, 151, 152, 153, 154, 155, 156, 157, 158, 159, 160, 161
17	ಶ್ರೀ ಪ್ರೀತಮ್ ಸಹಾಯಕ ಅಭಿಯಂತರರು, ಪಿ.ಡಬ್ಲ್ಯು.ಡಿ. ಉಪ ವಿಭಾಗ, ಬಂಟ್ವಾಳ 9008166399		162, 163, 164, 165, 166, 167, 168, 200, 201, 202, 203, 204, 205, 206
18	ಶ್ರೀ ಮಲ್ಲಿಕ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ, ಬಂಟ್ವಾಳ 9481960255		191, 192, 193, 194, 195, 196, 197, 198, 199

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
19	ಶ್ರೀ ಡೊಮಿನಿಕ್ ಡಿಮೆಲ್ಲೊ ಕಿರಿಯ ಅಭಿಯಂತರರು, ಟಿ.ಎಂ.ಸಿ. ಬಂಟ್ವಾಳ 945404772		207, 208, 209, 210, 211, 212, 213, 214, 215, 216
20	ಶ್ರೀ ಶೇಷಶಯನ ಬಿ.ಇ.ಬ. ಬಂಟ್ವಾಳ 9480695156		217, 218, 219, 220, 221, 222, 223, 224, 225, 226
21	ಶ್ರೀ ನಾರಾಯಣ ಶೆಟ್ಟಿ ವಾಟರ್ ಶೆಡ್ ಅಧಿಕಾರಿ, ಬಂಟ್ವಾಳ 9980251565		227, 228, 229, 230, 231, 232, 233, 234, 235, 236, 237, 238, 239, 240
206 ಪುತ್ತೂರು			
1	ಶ್ರೀ ವಿಜಯ ಗೌಡ ಕಾರ್ಯಕಾರಿ ಅಧಿಕಾರಿ, ತಾಲ್ಲೂಕು ಪಂಚಾಯತ್ ಪುತ್ತೂರು 9480862115	206 ಪುತ್ತೂರು	1 ರಿಂದ 17
2	ಶ್ರೀ ಶ್ರೀಧರ ಪಿ. ವಲಯ ಅರಣ್ಯಾಧಿಕಾರಿ, ಪುತ್ತೂರು 9448887973		18 ರಿಂದ 30
3	ಶ್ರೀ ಹರೀಶ್ ಜಿ. ಎನ್. ಎ. ಸಿ. ಎಫ್., ಪುತ್ತೂರು 9448501818		31 ರಿಂದ 34, 49 ರಿಂದ 52
4	ಶ್ರೀ ಐ.ಆರ್. ದಫೇದಾರ್ ವಲಯ ಅರಣ್ಯಾಧಿಕಾರಿ, ಗೇರು ಅಭಿವೃದ್ಧಿ ನಿಗಮ, ಪುತ್ತೂರು 9945655516		35 ರಿಂದ 48
5	ಸುಕನ್ಯ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಪುತ್ತೂರು 9449449818		53 ರಿಂದ 58, 129 ರಿಂದ 135
6	ಶ್ರೀ ಮಧುಸೂದನ್ ವಲಯ ಅರಣ್ಯಾಧಿಕಾರಿ, ಸೋಷಲ್ ಫಾರೆಸ್ಟ್ರಿ ಪುತ್ತೂರು 9448000207		59 ರಿಂದ 71
7	ಶ್ರೀ ದಯಾನಂದ ತಾಲ್ಲೂಕು ವಿಸ್ತರಣಾಧಿಕಾರಿ, ಬಿ.ಸಿ.ಎಂ. ಪುತ್ತೂರು 9448725747		72 ರಿಂದ 82
8	ಶ್ರೀ ಲೋಹಿತ್ ಬಿ.ಎಸ್. ಸಹಾಯಕ ಕಾರ್ಯಕಾರಿ ಅಭಿಯಂತರರು, ಮೆಸ್ಕಾಂ, ಪುತ್ತೂರು 9448289504		83 ರಿಂದ 93
9	ಶ್ರೀ ಜಿ.ಎಲ್. ನರಸಿಂಹ ಸ್ವಾಮಿ, ಎ. ಆರ್. ಸಿ. ಎಸ್., ಪುತ್ತೂರು 9448445601		94 ರಿಂದ 106

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
10	ಶ್ರೀ ರಾಮಕೃಷ್ಣ ಭಟ್ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಪುತ್ತೂರು 9844718974		107 ರಿಂದ 113, 145 ರಿಂದ 151
11	ಶ್ರೀ ಎಲ್ ಶಿವಕುಮಾರ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಪಿ.ಡಬ್ಲ್ಯೂ.ಡಿ., ಪುತ್ತೂರು 9448037809		114 ರಿಂದ 128
12	ಶ್ರೀ ಎಸ್.ಜಿ. ಗಾಯಕ್ ವಾಡ್ ಸಿ.ಟಿ.ಒ. (ಎನ್‌ಫೋರ್ಸ್ ಮೆಂಟ್), ಪುತ್ತೂರು 9632365292		136 ರಿಂದ 144, 183 ರಿಂದ 188
13	ಶ್ರೀ ಜಯರಾಮ ವಾಟರ್ ಶೆಡ್ ಇಲಾಖೆ, ಪುತ್ತೂರು 9682091081		152 ರಿಂದ 160, 176 ರಿಂದ 179
14	ಶ್ರೀ ಸುಧಾಕರ ಎಚ್.ಎಂ. ಮುಖ್ಯಾಧಿಕಾರಿ, ಪುತ್ತೂರು 9448253341		161 ರಿಂದ 172
15	ಶ್ರೀ ನಾಯಿಮ್ ಹುಸೈನ್ ಸಹಾಯಕ ನಿರ್ದೇಶಕರು, ಕೃಷಿ ಪುತ್ತೂರು 7259005008		180 ರಿಂದ 182, 189 ರಿಂದ 193, 209 ರಿಂದ 214
16	ಶ್ರೀ ಜಿ.ಎಸ್. ಶಶಿಧರ, ಬಿ. ಇ. ಒ. ಪುತ್ತೂರು 9480695161		173 ರಿಂದ 175, 194 ರಿಂದ 198
17	ಶ್ರೀ ಪುಟ್ಟರಾಜು ಸಹಾಯಕ ಕಾರ್ಯಕಾರಿ ಅಭಿಯಂತರರು, ಜಿ.ಪ. ಇಂಜಿ. ಉಪ ವಿಭಾಗ, ಪುತ್ತೂರು 9980862118	199 ರಿಂದ 208	
207 ಸುಳ್ಳು			
1	ಶ್ರೀ ಶೈಜನ್ ಪೀಟರ್ ಸಹಾಯಕ ಅಭಿಯಂತರರು, ಪಿ.ಡಬ್ಲ್ಯೂ.ಡಿ., ಸುಳ್ಳು 9980001110	207 ಸುಳ್ಳು	1, 2, 3, 4, 5, 6, 7, 8, 9, 10, 11
2	ಶ್ರೀ ಅಗಸ್ತ್ಯನ್ ಡಿ'ಸೋಜ ಕಾರ್ಯದರ್ಶಿ, ಎ.ಪಿ.ಎಂ.ಸಿ., ಸುಳ್ಳು 9448302701		12, 13, 14, 15, 16, 17, 18, 19, 20, 21
3	ಶ್ರೀ ಪಿ.ಎಂ. ಸುರೇಶ್ ಸಹಾಯಕ ಕಾರ್ಯಕಾರಿ ಅಭಿಯಂತರರು, ಪಂಚಾಯತ್ ರಾಜ್, ಇಂಜಿನಿಯರಿಂಗ್ ಉಪ ವಿಭಾಗ, ಸುಳ್ಳು 9480862123		22, 22, 23, 24, 25, 26, 31, 32, 33, 34

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
4	ಶ್ರೀ ವಾಸುದೇವ ಪುರಾಣಿಕ್ ವಿಸ್ತರಣಾಧಿಕಾರಿ, ಕೆ. ಎಂ. ಎಫ್, ಸುಳ್ಳ 9448664523		35, 36, 37, 38, 39, 40, 41, 94, 95, 96, 97
5	ಶ್ರೀ ಮೊಹಮ್ಮದ್ ಜಾವಿದ್ ಸಹಾಯಕ ಮನೇಜರ್, ಕೆ. ಎಫ್. ಡಿ. ಸಿ, ಸುಳ್ಳ 9449865875		27, 28, 29, 30, 42, 43, 44, 45, 86, 87, 88, 89, 90, 91, 92, 93
6	ಶ್ರೀ ಸದಾನಂದ ವಲಯ ಅರಣ್ಯಾಧಿಕಾರಿ, ದ. ಕೆ. ಜಿ. ಪ. ಶೋಷಲ್ ಫಾರಸ್ಟ್, ಸುಳ್ಳ 9482913839		46, 47, 48, 49, 50, 51, 52, 53, 54, 55, 56, 57, 58
7	ಶ್ರೀ ವೀರಪ್ಪ ಗೌಡ ಕೈಗಾರಿಕಾ ವಿಸ್ತರಣಾಧಿಕಾರಿ, ಸುಳ್ಳ 9448858748		59, 60, 61, 62, 63, 64, 65, 70, 71, 79, 80
8	ಶ್ರೀ ಸಂದೇಶ್ ಸಹಾಯಕ ಅಭಿಯಂತರರು, ಪಿ.ಡಬ್ಲ್ಯು.ಡಿ., ಸುಳ್ಳ 8951456387		102, 103, 104, 105, 106, 107, 108, 109, 110, 111, 112
9	ಶ್ರೀ ಬಾಲಕೃಷ್ಣ ಆಚಾರ್ಯ ವಲಯ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ, ಸುಳ್ಳ 9448529825		113, 114, 115, 116, 117, 118, 119, 222, 223, 224, 225
10	ಶ್ರೀ ಪ್ರವೀಣ್ ಶೆಟ್ಟಿ ವಲಯ ಅರಣ್ಯಾಧಿಕಾರಿ, ಪಂಜ ವಲಯ, ಸುಳ್ಳ 9980788862		98, 99, 100, 101, 120, 121, 122, 123, 124, 125, 126, 127, 128
11	ಶ್ರೀ ನಾರಾಯಣ ಎನ್. ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ, ಸುಳ್ಳ 9449709822		76, 77, 78, 81, 82, 83, 84, 85, 129, 130, 131, 132, 133
12	ಶ್ರೀ ದೇವರಾಜ ಮುತ್ತಾಜೆ ಸಹಾಯಕ ನಿರ್ದೇಶಕರು, ಯುವಜನ ಕ್ರೀಡಾ ಇಲಾಖೆ, ಸುಳ್ಳ 9448548449		66, 67, 68, 69, 73, 74, 75, 136, 137, 138, 139, 140
13	ಶ್ರೀ ಚಂದ್ರಕುಮಾರ್ ಎ. ಕಮ್ಯುನಿಟಿ ಎಫೈರ್ಸ್ ಅಧಿಕಾರಿ, ನಗರ ಪಂಚಾಯತ್, ಸುಳ್ಳ 9481974126		134, 135, 141, 142, 143, 144, 145, 146, 147, 148, 149, 150
14	ಶ್ರೀ ರಾಜಶೇಖರ ಎಸ್.ಬಿ. ಸಮಾಜ ಕಲ್ಯಾಣ ಅಧಿಕಾರಿ, ಸುಳ್ಳ 9480843116		151, 152, 153, 154, 155, 156, 157, 204, 205, 206, 207, 220, 221
15	ಶ್ರೀ ಬಿ. ಸುಬ್ಬಯ್ಯ ನಾಯ್ಕ ವಲಯ ಅರಣ್ಯಾಧಿಕಾರಿ, ಸುಳ್ಳ ವಲಯ 9448328185		158, 159, 160, 164, 165, 166, 171, 172, 173, 174, 175

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಪದನಾಮ	ಸಂಖ್ಯೆ ಮತ್ತು ಹೆಸರು	ಮತಗಟ್ಟೆ ವಿವರ
1	2	3	4
16	ಶ್ರೀ ಕೇಶವ ಸಹಾಯಕ ಕೃಷಿ ಅಧಿಕಾರಿ, ಸುಳ್ಳ 9448869728		196, 197, 198, 199, 200, 201, 202, 203
17	ಶ್ರೀ ವಿ. ಹನುಮಂತ ರಾಯಪ್ಪ ಸಹಾಯಕ ಅಭಿಯಂತರರು, ಪಂ. ರಾಜ್ ಇಂಜಿನಿಯರಿಂಗ್, ಉಪ ವಿಭಾಗ, ಸುಳ್ಳ 9481770061		184, 185, 186, 187, 188, 189, 190, 191, 192, 193, 194, 195
18	ಶ್ರೀ ಚಂದ್ರಶೇಖರ ಪೆರಾಲ್ ಕೋ-ಆರ್ಟಿನೇಟರ್, ಬಿ.ಆರ್.ಸಿ. ಸುಳ್ಳ 9480695169		208, 209, 210, 211, 212, 213, 214, 215, 216, 217, 218
19	ಶ್ರೀ ರತ್ನಾಕರ ಕಿರಿಯ ಅಭಿಯಂತರರು, ಪಿ.ಡಬ್ಲ್ಯೂ.ಡಿ., ಸುಳ್ಳ 9845701225		162, 163, 167, 168, 169, 170, 176, 177, 178, 179, 180, 181, 182, 183

PR. 261

SC. 50

ಗೋವಿಂದಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ).

PERSONNEL AND ADMINISTRATIVE REFORMS SECRETARIAT**NOTIFICATION****No. DPAR 51 SFP 2014, Bangalore, Dated: 25th March, 2014.**

In O.A. No. 237/2012 and connected matters filed by IFS officers Association and others before the Hon'ble CAT, Bangalore Bench, the Hon'ble CAT vide its order dated 28-06-2013 while allowing the O.A. has passed the following order in regard to filling up of the vacancies of IFS cadre posts at DCF level:-

- 1) Annexure A10 and A11 must be reviewed
- 2) Following the spirit of Rule 9 (2) (a) & (b) as many DCF level posts may be manned by Conservator level officers, who can be spared for the balance vacancies.
- 3) Following the dictate of Rule 9 (2) (a) & (b) if at all it is felt that there are going to be vacancies at the DCF level and non-cadre officer is to be appointed, it shall be done only by appointing them in the respective order in the Select List if any first being first and for the balance.
- 4) If above persons/individuals are also not sufficient to fill up the vacancy then the Government is free to prepare a list of competent eligible persons, draw up a further list among them according to seniority and then only on the basis of such seniority can non-cadre officers be posted into cadre posts.
- 5) It is the duty of the Government to ensure integrity of the cadre as it is one of the main components of federal structure.
- 6) As far as possible non-cadre officers shall not be appointed to cadre posts and only in the exceptions and in the method noted above such posts can be filled up by State Government even in case of necessity. This shall be so since the Forest Act and other connected legal matrix imposes heavy responsibility in the level of DCF and above as they are quasi-judicial authorities also under the Act such post shall not be held by persons selected on the basis of personal whims or other immeasurable criteria.

In pursuance of the said order and by following the IFS (Cadre) Rules, 1966 the State Government reviewed the Annexure A-10 and A-11 and transferred and posted 18 SFS officers who are eligible and whose names appeared in the zone of consideration for

selection to IFS for the select years 2008, 2009, 2010, 2011 and 2012. This was done considering the fact that only SFS officers who are currently in the eligibility list for the Select List can become IFS officers in the near future. The eligibility criteria for inclusion of State Forest Service officers in the zone of consideration to IFS is as follows:-

- 1) A member of State Forest Service who has completed not less than eight years of continuous service in SFS in the order of seniority.
- 2) A member of State Forest Service who has not crossed 54 years of age on the 1st day of January of the year for which the Select List is prepared.

Accordingly, by following the Hon'ble CAT order dated 28-06-2013 and also by following the IFS (Cadre) Rules, 1966 the State Government issued the Notification No: DPAR 162 SFP 2013, dated 5-11-2013 transferring and posting 18 SFS officers to IFS Cadre posts.

The above transfer order dated 05-11-2013 of the State Government was challenged before Hon'ble KAT in Application No. 7267/2013 by the aggrieved SFS officers most of whom do not figure in the eligibility list for the select lists of 2008, 2009, 2010, 2011 and 2012. The Hon'ble KAT in its order dated 17-12-2013 while allowing the Applications has quashed the transfer and postings of SFS officers made in Notification No. DPAR 162 SFP 2013, dated 05-11-2013. The operative portion of the said order is re-produced below:

"We make it clear that the Government is at liberty to follow the method suggested by the Hon'ble CAT and in fact it is duty bound to see that it is done with a reasonable time. We also make it clear that this order does not come in the way of the Government effecting general transfers in respect of officers of SFS at DCF level as per the transfer guidelines without breaching any direction of the Hon'ble CAT."

Further, the Hon'ble KAT vide its order dated 19-12-2013 in the same Application has clarified that this order does not apply to the postings of Sri Banerjee, SFS, Sri M.V. Amarnath, SFS and Sri K.L. Raghavendra, SFS since they have been posted to existing vacancies.

The State Government filed a Writ Petition No. 5539/2014 (S-KAT) before the Hon'ble High Court of Karnataka praying to quash the order of the Hon'ble KAT dated 17-12-2013. The Hon'ble High Court while disposing of the Writ Petition No.5539/2014 (S-KAT) clubbed with others has directed the State Government to re-do the entire list within 31-03-2014 by following the order of Hon'ble CAT dated 28-06-2013 and order of Hon'ble KAT dated 17-12-2013 and IFS (Cadre) Rules, 1966.

In pursuance of the directions of the Hon'ble High Court of Karnataka dated 05-03-2014 in W.P. No. 5539/2014 clubbed with others and in pursuance of para 4 of the operative portion of the Hon'ble CAT order dated 28-06-2013, in O.A. No. 237/2012 & others, the Government of Karnataka basing on officers in the zone of consideration for select lists 2008, 2009, 2010, 2011 and 2012 hereby prepares '**the list of competent eligible persons**' for posting them against the IFS Cadre posts at DCF level as under:-

List of eligible and competent SFS officers at DCF level

Sl. No.	Name Sriyuths	Eligibility in the select list year	Date of Birth	Date of continuous officiation in SFS
1	Sabakath Hussain H C	2008	05-01-1958	03-03-1990
2	Shankara P	2008	12-10-1962	09-07-1991
3	Yatish Kumar D	2008	15-10-1965	09-07-1991
4	Dhananjaya S	2008	09-07-1960	09-07-1991
5	Krishnappa M	2008	31-05-1954	09-07-1991
6	Raju S P	2008	20-09-1955	02-02-1991
7	Sabakath Hussain H C	2009	05-01-1958	03-03-1990
8	Shankara P	2009	12-10-1962	09-07-1991
9	Yatish Kumar D	2009	15-10-1965	09-07-1991
10	Dhananjaya S	2009	09-07-1960	09-07-1991
11	Raju S P	2009	20-09-1955	02-02-1991
12	Basavaraj V Patil	2009	22-08-1961	07-07-1992
13	Rajashekar P	2009	06-06-1957	07-07-1992
14	Balachandra T	2009	29-10-1960	09-02-1993
15	Raghavendra K L	2009	28-07-1955	28-05-1994

Sl. No.	Name Sriyuths	Eligibility in the select list year	Date of Birth	Date of continuous officiation in SFS
16	Banerjee P P	2009	09-01-1955	28-05-1994
17	Narayanamurthy D C	2009	14-12-1957	01-07-1994
18	Rajendra H J	2009	23-05-1956	01-07-1994
19	Aghore D N	2009	04-05-1957	28-05-1994
20	Jagadish A	2009	02-05-1956	28-05-1994
21	Sabakath Hussain H C	2010	05-01-1958	03-03-1990
22	Shankara P	2010	12-10-1962	09-07-1991
23	Yatish Kumar D	2010	15-10-1965	09-07-1991
24	Dhananjaya S	2010	09-07-1960	09-07-1991
25	Basavaraj V Patil	2010	22-08-1961	07-07-1992
26	Rajashekar P	2010	06-06-1957	07-07-1992
27	Balachandra T	2010	29-10-1960	09-02-1993
28	Narayanamurthy D C	2010	14-12-1957	01-07-1994
29	Rajendra H J	2010	23-05-1956	01-07-1994
30	Sabakath Hussain H C	2011	05-01-1958	03-03-1990
31	Shankara P	2011	12-10-1962	09-07-1991
32	Yatish Kumar D	2011	15-10-1965	09-07-1991
33	Dhananjaya S	2011	09-07-1960	09-07-1991
34	Basavaraj V Patil	2011	22-08-1961	07-07-1992
35	Rajashekar P	2011	06-06-1957	07-07-1992
36	Balachandra T	2011	29-10-1960	09-02-1993
37	Narayanamurthy D C	2011	14-12-1957	01-07-1994
38	Aghore D N	2011	04-05-1957	28-05-1994
39	Javeed Mumtaz	2011	15-05-1958	15-11-1995
40	Sabakath Hussain H C	2012	05-01-1958	03-03-1990
41	Shankara P	2012	12-10-1962	09-07-1991
42	Yatish Kumar D	2012	15-10-1965	09-07-1991
43	Dhananjaya S	2012	09-07-1960	09-07-1991
44	Basavaraj V Patil	2012	22-08-1961	07-07-1992
45	Balachandra T	2012	29-10-1960	09-02-1993
46	Javeed Mumtaz	2012	15-05-1958	15-11-1995
47	Manjunatha K B	2012	15-08-1959	15-11-1995
48	Basavarajaiah	2012	06-10-1959	06-12-1996
49	Amarnath M V	2012	30-06-1961	06-12-1996
50	Chandrashekar K M	2012	27-10-1958	06-12-1996
51	Shivaraj N	2012	01-06-1960	26-08-1997
52	Ramesh S	2012	02-07-1963	26-08-1997
53	Chandrashekar Nayaka K	2012	14-01-1969	26-08-1997
54	Manik M S	2012	01-04-1958	26-08-1997

Sl. No.	Name Sriyuths	Eligibility in the select list year	Date of Birth	Date of continuous officiation in SFS
55	Nayak K V	2012	21-07-1958	01-09-1997
56	Appurao A G	2012	27-02-1958	19-09-1997

Further, in pursuance of para 4 of the operative portion of the Hon'ble CAT order dated 28-06-2013, the Government of Karnataka hereby **'draws up a further list among them according to seniority and then only on the basis of such seniority can non-cadre officers be posted into cadre posts'**.

Sl. No.	Name Sriyuths	Year of zone of consideration for the select list	Date of Birth	Date of continuous officiation in SFS
1	Sabakath Hussain H.C.	2008	05-01-1958	03-03-1990
2	Shankara P	2008	12-10-1962	09-07-1991
3	Yatish Kumar D	2008	15-10-1965	09-07-1991
4	Dhanajaya S	2008	09-07-1960	09-07-1991
5	Krishnappa M	2008	31-05-1954	09-07-1991
6	Raju S.P.	2008	20-09-1955	02-02-1991
7	Basavaraj V. Patil	2009	22-08-1961	07-07-1992
8	Rajashekaran. P	2009	06-06-1957	07-07-1992
9	Balachandra. T	2009	29-10-1960	09-02-1993
10	Raghavendra K.L.	2009	28-07-1955	28-05-1994
11	Banerjee P.P.	2009	09-01-1955	28-05-1994
12	Narayanamurthy D.C.	2009	14-12-1957	01-07-1994
13	Rajendra. H.J.	2009	23-05-1956	01-07-1994
14	Aghore. D.N.	2009	04-05-1957	28-05-1994
15	Jagadish. A	2009	02-05-1956	28-05-1994
16	Javeed Mumtaz	2011	15-05-1958	15-11-1995
17	Manjunatha. K.B.	2012	15-08-1959	15-11-1995
18	Basavarajaiah	2012	06-10-1959	06-12-1996
19	Amarnath. M.V.	2012	30-06-1961	06-12-1996
20	Chandrashekar K.M.	2012	27-10-1958	06-12-1996
21	Shivaraj. N.	2012	01-06-1960	26-08-1997
22	Ramesh. S.	2012	02-07-1963	26-08-1997
23	Chandrashekar Nayaka. K.	2012	14-01-1969	26-08-1997
24	Manik. M.S.	2012	01-04-1958	26-08-1997
25	Nayak. K.V.	2012	21-07-1958	01-09-1997
26	Appurao. A.G.	2012	27-02-1958	19-09-1997

By Order and in the name of the Governor of Karnataka,

A.R. SRINIVASAMURTHY,

Under Secretary to Government,

Department of Personnel and Administrative Reforms.

(Services-5).

EDUCATION SECRETARIAT**NO. ED 35 DGO 2009, BANGALORE, DATED 15TH MAY 2014.****NOTIFICATION**

Whereas the draft of the Karnataka General Services (Pre- university Education) (Recruitment) Rules, 2013 was published as required by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) in Notification No.ED 35 dgo2009 dated 20th March 2013 in part-IV-A of the Karnataka Gazette dated 18th April 2013 inviting objections and suggestions from all persons likely to be affected thereby within fifteen days from the date of its publication in the official Gazette.

And whereas said Gazette was made available to the public on 18th April 2013.

And whereas the objections and suggestions received within the period specified above, have been considered by the Government.

Now therefore in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely:-

RULES

1. Title and commencement.- (1) These rules may be called the Karnataka General Services (Pre- university Education) (Recruitment) Rules, 2013.

(2) They shall come into force on the date of their publication in the official Gazette.

2. Method of recruitment and minimum qualification.-The State Civil Service cadres in respect of the Karnataka General Services (Pre-university Education) shall consists of the categories of posts with the scales of pay specified in column (2) of the Schedule below, their number, the method of recruitment and the minimum qualification, if any, shall be as specified in the corresponding entries in columns (3), (4) and (5) thereof.

3. Repeal and savings.- (1) The Karnataka General Services (Pre-university Education) (Recruitment) Rules, 1996 are hereby repealed:

Provided that such repeal shall not,-

- (a) affect the previous operation of said rules, notifications and orders or anything done or any action taken there under; or
- (b) deprive any right which had accrued under the said rules.

SCHEDULE**(see rule- 2)**

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
1	Commissioner/ Director (37400-67000)	01	-	-	By posting of an officer of the Indian Administrative Service	-
2	Director (Examinations) (Rs.48900-63600)	01	-	-	By promotion from the cadre of Joint Director/By posting a KAS Super Time Scale/Senior Scale Officer	Must have put in a service of not less than three years in the cadre of Joint Director: Provided that if officials who have put in not less than three years of service are not available, an official who has put in not less than one year of service may be considered for promotion

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
3	Joint Director (Rs.40050-56550)	05	-	-	By promotion from the cadre of Deputy Director	Must have put in a service of not less than three years in the cadre of Deputy Director .
4	Deputy Director (Rs.36300-53850)	35	5	-	By promotion from the cadre of Principal of Government Pre-University Colleges	Must have put in a service of not less than five years in the cadre of Principal of Pre-university Colleges
5	Assistant Director (Rs.30400-51300)	6	10	-	By posting from the cadre of Principals Government Pre University Colleges	-
6	Assistant Director (Ministerial) (Rs. 28100-50100)	02	-	-	By promotion from the cadre of Section Officer	Must have put in a service of not less than three years in the cadre of Section Officer
7	Principals Government Pre-University Colleges (Rs.30400-51300)	682	515	-	Twenty five percent shall be filled by in service direct recruitment from the cadre of Lecturers in Government P U Colleges on the basis of marks obtained in a competitive examination conducted by K.P.S.C Or K.E.A. The appointing authority shall intimate to the Karnataka Public Service Commission (hereinafter referred to as Commission) or Karnataka Examination Authority (hereinafter referred to as Authority) the provisional number of in service direct recruitment vacancies to be filled classifying the same in accordance with the orders in force relating to the reservation of appointments of posts to the Scheduled Castes and Scheduled Tribes. The appointing authority for the reasons to be recorded in writing may alter the number of vacancies released to the commission or Authority at any time before the publication of the select list by the Commission or the Authority.	For in service direct recruitment and Promotion:- Must have put in a service of not less than five years in the cadre of Lecturer and whose period of Probation has been satisfactorily completed.

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>The Commission or the Authority shall invite applications by advertising vacancies in the Karnataka Gazette, and in more than one widely circulated newspapers of which at least one shall be in the regional language and such other media, as it may deemed fit, specifying the condition of eligibility, the manner of selection, the provisional number of vacancies to be filled and classification, according to Govt. Orders inforce.</p> <p>The Commission or the Authority shall conduct competitive Examination in the form of Objective Multiple Choice Questions. Selection under these rules shall be made by the Commission or the Authority in the order of merit determined only on the basis of marks secured in the competitive examination conducted by the Commission or the Authority.</p> <p>The competitive examination shall consist of two specific papers in the concerned subject and one paper in Kannada Language.</p> <p>(i) The Kannada Language paper shall carry 150 marks and shall be of 3 hours duration. The paper shall be of the standard equivalent to that of First language Kannada at S.S.L.C. level. The syllabus for this paper shall be the same as that of the syllabus for main examination specified in the Karnataka Recruitment of Gazetted probationer's (Appointment by Competitive</p>	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>examination) Rules 1997. The questions shall be of Multiple Choice type. The Candidate shall secure a minimum of 50 marks in order to get eligibility for selection. However the marks secured in the Language paper shall not be considered for the preparation of the merit list.</p> <p>(ii) The specific paper shall consist of the paper 1 and 2, which shall be in the concerned subject in which the candidate has passed the qualifying post graduate examination. Each paper shall carry 150 marks and shall be of 3 hours duration. The Commission or the Authority shall prepare question paper in both Kannada and English versions. The candidate may answer the papers either in Kannada or in English. The valuation of Multiple Choice questions shall be done on the basis of negative marks valuation in case of wrong answers. Quarter mark shall be deducted for each wrong answer. The syllabus for these papers shall be determined by the Commission or the Authority in consultation with the Appointing Authority. The Commission or the Authority shall on the basis of the marks secured in specific subject papers 1 and 2 in the competitive examination and subject to the orders in force from time to time relating to the reservation in appointments or posts, prepare a list of the selected candidates in the order of</p>	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					merit equal to the number of vacancies notified in the same manner specified above. The candidates belonging to the Scheduled Castes, Scheduled Tribes, other Backward classes and General merit shall be selected against vacancy left unfilled in the respective categories. If two or more candidates secure equal marks in the competitive examination the order of the merit of such candidates shall be fixed on the basis of their age, the person older in age being placed above the younger in age. The select list prepared shall be published in the Karnataka Gazette and such other media as the Commission or the Authority may deem fit and a copy thereof shall be sent to the appointing authority concerned. The fact of the selection shall be intimated by the Commission or the Authority to the candidates selected. There shall be no interview or viva voce. The Karnataka Examination Authority shall also prepare an additional list to the extent not exceeding 10% of the vacancies notified. The candidates not included in the main list but the number of candidates to be included in the additional list shall be 10% of the number of candidates in each of the reservation categories (horizontal and vertical) in the main list. There shall at least be one candidate in the additional list belonging to each of the reservation categories	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>(horizontal and vertical) represented in the main list.</p> <p>The candidates whose names are included in the select list made available by the Commission may be appointed by the appointing authority in the order in which their names appear in the select list after satisfying itself about the suitability and the physical fitness of each candidate in accordance with the provisions of the Karnataka Civil Services (General Recruitment) Rules 1977.</p> <p>The inclusion of the name of the candidate in a select list or additional select list prepared and published by the Commission or the Authority shall not confer any right of appointment of the candidate. The additional list shall be valid for a period of six months from the date of publication of the main list or until all the notified vacancies are filled up, which ever is earlier.</p> <p>The Candidates whose names are included in the additional list may be appointed by the appointing authority to the extent of unfilled vacancies in the main list; and</p> <p>Seventy five percent by Promotion from the cadre of Lecturer</p>	
8	Assistant Director (Accounts) (Rs.28100-50100)	-	01	-	By deputation of an officer in the cadre of Assistant Controller from the State Accounts Department.	-

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
9	Accounts Officer (Rs.28100-50100)	-	01	-	By deputation of an officer in the cadre of Assistant Controller from the State Accounts Department.	-
10	Lecturers, Government Pre-University Colleges (Rs. 22800-43200)	6170	-	6539	<p>Seventy four percent by direct recruitment. The method of selection by direct recruitment shall be as follows:-</p> <p>The appointing authority shall intimate to the Karnataka Examination Authority the provisional number of direct recruitment vacancies to be filled classifying the same in accordance with the orders in force relating to the reservation of appointments of posts to the Scheduled Castes, Scheduled Tribes and other backward classes and other categories. The appointing authority shall also seek an additional list of such of the candidates. The appointing authority for the reasons to be recorded in writing may alter the number of vacancies released to the Karnataka Examination Authority at any time before the publication of the select list by the Karnataka Examination Authority. The Karnataka Examination Authority shall invite applications by notifying vacancies in the Karnataka Gazette, and also advertise in more than one widely circulated newspapers of which at least one shall be in the regional language and such other media, as it may deemed fit, specifying the condition of eligibility, the manner of selection, the provisional</p>	<p>For Direct Recruitment.-</p> <p>In respect of the subject mentioned in column (2) of the table - III annexed to these rules, must have passed Master Degree in second class with minimum 55% marks in the subject specified in corresponding entries in column (3) of the table annexed to these rules with a Bachelor of Education (B.Ed) or its equivalent:</p> <p>Age for Direct Recruitment.-</p> <p>Must have attained the age of twenty one years but not attained the age of,-</p> <p>(a) Forty-five years in case of the Scheduled Castes, the Scheduled Tribes and Category I of other backward classes.</p> <p>(b) Forty-three years in case of category II(a), category II(b), category III(a), category III(b), of other backward classes and</p> <p>(c) Forty years in case of others</p> <p>For Promotion.-</p> <p>(1) Must have passed Master Degree in second class with not less than 55 percent of marks in the concerned subject or in any of the optional subjects studied at degree level.</p> <p>(2) Must have put in a service of not less than ten years in the cadre of Secondary School Assistant.</p> <p>(3) Must have passed the qualifying test conducted by such agency as may be notified by the State Government.</p>

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>number of vacancies to be filled and classification, according to Government Orders in force.</p> <p>The Karnataka Examination Authority shall conduct competitive Examination in the form of Objective Multiple Choice Questions. Selection under these rules shall be made by the Karnataka Examination Authority in the order of merit determined only on the basis of marks secured in the competitive examination.</p> <p>The competitive examination shall consist of two specific papers in the concerned subject and one paper in Kannada Language.</p> <p>(i) The Kannada Language paper shall carry 150 marks and shall be of 3 hours duration. The paper shall be of the standard equivalent to that of First language Kannada at S.S.L.C. level. The syllabus for this paper shall be the same as that of the syllabus for main examination specified in the Karnataka Recruitment of Gazetted probationer's (Appointment by Competitive Examination) Rules, 1997. The questions shall be of Multiple Choice type. The candidate shall secure a minimum of 50 marks in order to get eligibility for selection. However the marks secured in the Language paper shall not be considered for the preparation of the merit list.</p>	<p>Provided that if persons who have put in a service of not less than ten years are not available, persons who have put in not less than seven years of service may be considered.</p> <p>Note: -</p> <p>1. The number of posts for which recruitment is to be made, both by direct recruitment and by promotion shall be reckoned subject wise or language wise as the case may be.</p> <p>2. Notwithstanding anything contained in the Karnataka Civil Services (Probation) Rules, 1977, the period of probation shall be five years for the persons appointed before the commencement of these rules.</p> <p>For inservice direct recruitment.- Must have passed master degree in second class with not less than 55% in the concerned subject and in any one of the optional subject studied at degree level.</p>

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					(ii) The specific paper shall consist of the paper 1 and 2, which shall be in the concerned subject in which the candidate has passed the qualifying post graduate examination. Each paper shall carry 150 marks and shall be of 3 hours duration. The Karnataka Examination Authority shall prepare question paper in both Kannada and English versions. The candidate may answer the papers either in Kannada or in English. The visually impaired (blind) candidates certified by the Karnataka Examination Authority shall be provided the scribe facility by the Karnataka Examination Authority as per rules. The valuation of Multiple Choice questions shall be done on the basis of negative marks valuation in case of wrong answers. Quarter mark shall be deducted for each wrong answer. The syllabus for these papers shall be determined by the Karnataka Examination Authority in consultation with the Appointing Authority. The Karnataka Examination Authority shall on the basis of the marks secured in specific subject papers 1 and 2 in the competitive examination and subject to the orders in force from time to time relating to the reservation in appointments or posts, prepare a list of the selected candidates in the order of merit equal to the number of vacancies notified in the same manner specified	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>above. The candidates belonging to the Scheduled Castes, Scheduled Tribes, other Backward classes and General merit shall be selected against vacancy in the respective categories. If two or more candidates secure equal marks in the competitive examination the order of the merit of such candidates shall be fixed on the basis of their age, the person older in age being placed above the younger in age. The select list prepared shall be published in the Karnataka Gazette and such other media as the Karnataka Examination Authority may deem fit and a copy thereof shall be sent to the appointing authority concerned. The fact of the selection shall be intimated by the Karnataka Examination Authority to the candidates selected. There shall be no interview or viva voce.</p> <p>The Karnataka Examination Authority shall also prepare an additional list to the extent not exceeding 10% of the vacancies notified. The candidates not included in the main list but the number of candidates to be included in the additional list shall be 10% of the number of candidates in each of the reservation categories (horizontal and vertical) in the main list. There shall at least be one candidate in the additional list belonging to each of the reservation categories (horizontal and vertical) represented in the main list.</p>	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>The candidates whose names are included in the select list made available by the Karnataka Examination Authority may be appointed by the appointing authority in the order in which their names appear in the select list after satisfying itself about the suitability and the physical fitness of each candidate in accordance with the provisions of the Karnataka Civil Services (General Recruitment) Rules, 1977. The inclusion of the name of the candidate in a select list or additional select list prepared and published by the Karnataka Examination Authority shall not confer any right of appointment of the candidate. The additional list shall be valid for a period of six months from the date of publication of the main list or until all the notified vacancies are filled up, whichever is earlier. The candidates whose names are included in the additional list may be appointed by the appointing authority to the extent of unfilled vacancies in the main list;</p> <p>And one percent by direct recruitment of in service candidates who are in any of the Group 'C' post and has successfully completed probation period and declared as such by the competent authority:</p> <p>Provided that if no person is available for in service direct recruitment then the post may be filled by direct recruitment.</p>	

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					<p>Twenty five percent by promotion from the cadre of secondary School Assistants of the Karnataka Education Service (Department of Public Instructions):</p> <p>Provided that if no suitable Secondary School Assistants are available for promotion, then by direct recruitment.</p>	
11	Section Officer (Rs.22800-43200)	15	-	-	By promotion from the cadre of Superintendent (Ministerial)	Must have put in a service of not less than five years in the cadre of Superintendent (Ministerial).
12	Superintendent (Accounts) (Rs.21600-40050)	-	3	-	By deputation of an officer in the cadre of Superintendent (Accounts) from the State Accounts Department.	-
13	Superintendent (Ministerial) (Rs.20000-36300)	54	-	-	<p>By promotion from the cadre of First Division Assistant and Stenographers in the ratio of 50:1, every 51st vacancy being filled by promotion from the cadre of Stenographers:</p> <p>Provided that, if no suitable Stenographer is available for promotion, the post may be filled by promotion of a First Division Assistant.</p>	<p>Must have put in a service of not less than five years in the cadre of First Division Assistant or Stenographer:</p> <p>Provided that, a Stenographer must have worked as First Division Assistant for a period of not less than one year in addition to five years:</p> <p>Provided further that persons who have put in a service of not less than five years are not available, persons who have put in a service of not less than three years may be considered for promotion.</p>
14	Librarian (Rs.17650-32000)	92	-	32	By Direct Recruitment	Must be holder of M.Lib Sc / M.Li.Sc in second class with minimum of 55 percent of marks.
15	Lecturer in Physical Education (Rs. 22800-43200)	5	-	15	<p>(i) Fifty percent by Direct Recruitment</p> <p>(ii) Fifty percent by promotion from the cadre of Grade-1 Physical Education</p>	For Direct Recruitment.- Must have passed Master Degree in Physical Education in second class

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
					Teachers of the Karnataka Education Service (Department of Public Instruction).	For Promotion.- Must have passed Master Degree in Physical Education in second class and have put in a minimum service of not less than five years in the cadre of Grade -1 Physical Education Teachers of the Karnataka Education Service (Department of Public Instruction)
16	First Division Assistant (Rs.14550-26700)	250	-	-	Fifty percent by Direct Recruitment in accordance with the Karnataka Civil Services (Recruitment to the Ministerial Posts) Rules, 1978; and Fifty percent by promotion from the cadre of Second Division Assistants: Provided that a Stenographer may be posted to work as First Division Assistant on the basis of seniority for a period of one year.	For Promotion.- Must have put in a service of not less than five years in the cadre of Second Division Assistant: Provided that if persons who have put in a service of not less than five years are not available persons who have put in a service of not less than three years may be considered for promotion.
17	Stenographer (Rs. 14550-26700)	8	-	-	Fifty percent by Direct Recruitment in accordance with the Karnataka Civil Services (Recruitment to the posts of Stenographers and Typists) Rules, 1983; and Fifty percent by promotion from the cadre of Typists: Provided that, if no suitable person is available in the cadre of Typists for promotion, by direct recruitment in accordance with the Karnataka Civil Services (Recruitment to the posts of Stenographers and Typists) Rules, 1983.	For Promotion.- (i) Must have passed Senior Typewriting and Senior Shorthand Examination in Kannada conducted by the Department of Public Instruction or holder of a Diploma in Secretarial Practice with Kannada Shorthand as optional (elective) subject granted by the Board of Technical Education in Karnataka or possess an equivalent qualification. (II) Must have put in a service of not less than five years in the cadre of Typists.

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
18	Second Division Assistant (Rs.11600-21000)	408	-	580	In accordance with the Karnataka Civil Services (Recruitment to the Ministerial posts) Rules, 1978.	For Transfer and Promotion.- (1) Must have passed S.S.L.C. Examination. (2) Must have put in a service of not less than five years in the cadre of Driver or in any one or more of the cadres in Group-D services.
19	Senior Typist (Rs.14550-26700)	02	-	-	By promotion from the cadre of typist	Must have put in a service of not less than ten years in the cadre of typist
20	Typist (Rs. 11600-21000)	14	-	2	By Direct Recruitment in accordance with the Karnataka Civil Services (Recruitment to the posts of Stenographers and Typists) Rules, 1983	-
21	Driver (Rs. 11600-21000)	6	-	18	By promotion from any of the cadres in Group-D service on the basis of combined seniority, seniority being determined by treating a person holding a post carrying higher scale of pay as senior to a person holding a post carrying a lower scale of pay. Seniority interse among persons holding post carrying the same scale of pay being determined on the basis of length of service in the respective cadres and seniority interse among persons in a cadre being maintained. If no suitable person is available for promotion by direct recruitment.	Must have passed Seventh Standard examination and must be holder of a current Driving License of Light Motor Vehicle and immediately after selection by the selecting agency the candidates must produce a certificate obtained from the Police Driving and Maintenance School for having passed the test conducted by the school.
22	Attender (Rs. 11000-19000)	176	-	-	By promotion from the cadre of Peons/ Dalayaths/ Watchman/ Sweeper on the basis of combined seniority.	For Promotion.- Must have put in a service of not less than five years in the cadres specified in column (4).
23	Peon (Rs.9600-14550)	327	-	494	By Direct Recruitment	Must have passed Seventh Standard examination and must have studied Kannada as one of the language.

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
24	System Analyst (Rs. 36300-53850)	01	-	-	By Promotion from the cadre of Senior Programmer if no suitable person is available for promotion by deputation of an officer of equivalent cadre from the Department of Information Technology / NIC / Department of e-Governance.	Must have put in a service of not less than five years in the cadre of Senior Programmer.
25	Senior Programmer (Rs.28100-50100)	01	-	-	By promotion from the cadre of Junior Programmer. If no suitable person is available for promotion by deputation of an officer of equivalent cadre from the Department of e-Governance /NIC/Department of Information Technology.	Must have put in a service of not less than five years in the cadre of Junior Programmer.
26	Junior Programmer (Rs. 22800-43200)	1	-	-	By promotion from the cadre of Programming Assistant; or by deputation of an Officer of equivalent cadre from the Department of e-Governance; or no suitable person is available for promotion, then by direct recruitment.	<p>For Direct Recruitment.-</p> <p>(1) Must be holder of a Bachelor's Degree in Computer Science in II Class of a University or possessing equivalent qualification; and</p> <p>(2) Must have not less than one year experience in the job of programming in computer installation in an institution recognized by the Government.</p> <p>For promotion.-</p> <p>(1) Must have put in a service of not less than five years in the cadre of Programming Assistant.</p> <p>(2) Must be holder of a Bachelor's Degree in Science/ Computer Science, Mathematics, Statistics, Commerce or Economics or equivalent qualification.</p> <p>(3) Must have trained in programming for a period of one year from a recognized institution.</p>

Sl. No.	Category of post and the scale of pay	Permanent	Deputation reserve	temporary	Method of recruitment	Minimum qualification
(1)	(2)	(3)			(4)	(5)
27	Programming Assistant (Rs.21600-40050)	01	-	-	By promotion from the cadre of Superintendents (Ministerial); or if no suitable person is available for promotion, then by deputation of an official of equivalent cadre from the Department of e-Governance. Note: Superintendent (Ministerial) shall exercise an irrevocable option at the time of consideration for promotion	(1) Must have put in a service of not less than five years in the cadre of Superintendents (Ministerial); and (2) Must have completed six months certificate course in computer programming and must have not less than one year experience in the job of programming in computer installation in an institution recognized by the Government.
28	Audit Officer (Rs. 22800-43200)		02	-	By deputation of a Audit Officer from State Accounts Department	-

TABLE

Sl.No	Lecturer/Subject	Qualification
01	Lecturer in Kannada	<u>Second Class Master's Degree with minimum 55% of marks in:-</u> Kannada or Kannada Language Literature or Kannada and Janapada or Janapada Sahitya, Kannada Sahitya & Shasana Shastra, Kannada Sahitya & Bhasha Shastra, Kannada Sahitya Bhashanthara & Taulanika Adyayana
02	Lecturer in English	<u>Second Class Master's Degree with minimum 55% of marks in:-English</u>
03	Lecturer in Urdu	<u>Second Class Master's Degree with minimum 55% of marks in:-Urdu and Persian</u>
04	Lecturer in Sanskrit	<u>Second Class Master's Degree with minimum 55% of marks in:-Sanskrit or Vidwath Uttam</u>
05	Lecturer in History	<u>Second Class Master's Degree with minimum 55% of marks in:-History or Ancient History & Archeology, Ancient Indian History & Epigraphy</u>
06	Lecturer in Economics	<u>Second Class Master's Degree with minimum 55% of marks in:-Economics</u>
07	Lecturer in Sociology	<u>Second Class Master's Degree with minimum 55% of marks in:-Sociology or Social Work or Anthropology</u>
08	Lecturer in Geography	<u>Second Class Master's Degree with minimum 55% of marks in:-Geography or Applied Geography</u>
09	Lecturer in Physics	<u>Second Class Master's Degree with minimum 55% of marks in:-Physics</u>
10	Lecturer in Chemistry	<u>Second Class Master's Degree with minimum 55% of marks in:-Chemistry or Physical Chemistry or Organic Chemistry or Inorganic Chemistry or Analytical Chemistry or Industrial Chemistry or Bio Chemistry or Applied Chemistry or Pharmaceutical Chemistry or Medicinal Chemistry or the candidates that have completed the FIVE year Integrated M.Sc., course in Chemistry or Applied Chemistry should also be considered.</u>
11	Lecturer in Mathematics	<u>Second Class Master's Degree with minimum 55% of marks in:-Mathematics or Applied Mathematics</u>
12	Lecturer in Biology	<u>Second Class Master's Degree with minimum 55% of marks in:-Botany or Zoology or Life Science or Bio Science or Applied Botany or Applied Zoology</u>

13	Lecturer in Commerce	<u>Second Class Master's Degree with minimum 55% of marks in:-Commerce</u>
14	Lecturer in Geology	<u>Second Class Master's Degree with minimum 55% of marks in:-Geology or Applied Geology or Geo information</u>
15	Lecturer in Hindi	<u>Second Class Master's Degree with minimum 55% of marks in:-Hindi</u>
16	Lecturer in Logic	<u>Second Class Master's Degree with minimum 55% of marks in:-Philosophy</u>
17	Lecturer in Marathi	<u>Second Class Master's Degree with minimum 55% of marks in:-Marathi</u>
18	Lecturer in Tamil	<u>Second Class Master's Degree with minimum 55% of marks in:-Tamil</u>
19	Lecturer in Telugu	<u>Second Class Master's Degree with minimum 55% of marks in:-Telugu</u>
20	Lecturer in French	<u>Second Class Master's Degree with minimum 55% of marks in:-French</u>
21	Lecturer in Electronics	<u>Second Class Master's Degree with minimum 55% of marks in:-Electronic Science or Physics with Electronics Specialization or M Tech/ME Electronics and Communication, Electrical and Electronics</u>
22	Lecturer in Computer	<u>Second Class Master's Degree with minimum 55% of marks in:-BE-Computer Science, BE-Information Science, MCA, M.Sc (Comp. Sc.), M Tech/ME in Computer Science/Information Science and Engineering</u>
23	Lecturer in Political Science	<u>Second Class Master's Degree with minimum 55% of marks in:-Political Science</u>
24	Lecturer in Education	<u>Second Class Master's Degree with minimum 55% of marks in:-M.Ed or 2 years M.A. (Edn.)</u>
25	Lecturer in Statistics	<u>Second Class Master's Degree with minimum 55% of marks in:-M.A/M.Sc. in Statistics</u>
26	Lecturer in Psychology	<u>Second Class Master's Degree with minimum 55% of marks in:-Psychology</u>
27	Lecturer in Malayalam	<u>Second Class Master's Degree with minimum 55% of marks in:-Malayalam</u>
28	Lecturer in Home Science	<u>Second Class Master's Degree with minimum 55% of marks in:-Home Science</u>
29	Lecturer in Music	<u>Second Class Master's Degree with minimum 55% of marks in:-MA in Music or Karnataka Music Vidwat/ Proficiency or Hindustani Music Vidwat/ Proficiency</u>

By order and in the name of the Governor of Karnataka

S.H.KuriyavarUnder Secretary to Government,
Education Department (Pre-University).

PR.339

SC.500

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ

ಸಂಖ್ಯೆ: ಯುಸೇಇ 110 ಸಮನ 2013.ಬೆಂಗಳೂರು, ದಿನಾಂಕ: 27.03.2014.

ಅಧಿಸೂಚನೆ-01

ಭಾರತ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಕಂಡಿಕೆ-13 ರನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಮಟ್ಟದ ಕಛೇರಿಯ ಸೇವೆಯಲ್ಲಿನ ಹುದ್ದೆಗಳಲ್ಲಿ ವೃಂದವಾರು ಹೈದರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಶೇ.8 ರಷ್ಟು ಹುದ್ದೆಗಳನ್ನು ಕೆಳಕಂಡಂತೆ ಮೀಸಲಿರಿಸಿ ಅನುಸೂಚಿಯಲ್ಲಿರುವಂತೆ ಈ ಮೂಲಕ ಅಧಿಸೂಚಿಸಿದೆ.

ಕ್ರಮ	ಹುದ್ದೆ	ವೇತನ ಶ್ರೇಣಿ (ರೂಗಳಲ್ಲಿ)	ಮಂಜೂರಾದ ವೃಂದ ಬಲದಲ್ಲಿ ರಾಜ್ಯ ಮಟ್ಟದ ಕಛೇರಿಗೆ ಗುರುತಿಸಲಾದ ಹುದ್ದೆಗಳು	ಮುಂಬಡ್ತಿ	ನೇರ ನೇಮಕಾತಿ	ಸ್ಥಳೀಯ ವೃಂದದಲ್ಲಿ ಹೈ-ಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ರಷ್ಟು ಹುದ್ದೆಗಳು		
						ಮುಂಬಡ್ತಿ	ನೇರ ನೇಮಕಾತಿ	ಒಟ್ಟು
1	2	3	4	5	6	7	8	
ಗುಂಪು-ಎ								
1	ನಿರ್ದೇಶಕರು	–	01	ಐಎಎಸ್/ಐಪಿಎಸ್/ ಕೆಎಎಸ್	–	–	–	–
2	ಜಂಟಿ ನಿರ್ದೇಶಕರು	40050-56550	02	(ಶೇ. 100 ಮುಂಬಡ್ತಿ)	–	–	–	–
3	ಉಪ ನಿರ್ದೇಶಕರು	28100-50100	05	(ಶೇ. 100 ಮುಂಬಡ್ತಿ)	01	–	01	
				05				
4	ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) (ನಿಯೋಜನೆ)	28100-50100	01	–	–	–	–	–
	ಒಟ್ಟು		09	05	–	01	–	01

ಸಂಖ್ಯೆ: ಯುಸೇಇ 110 ಸಮನ 2013.ಬೆಂಗಳೂರು, ದಿನಾಂಕ: 27.03.2014.

ಅಧಿಸೂಚನೆ-02

ಭಾರತ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಕಂಡಿಕೆ-13 ರನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಾದೇಶಿಕ ಸ್ಥಳೀಯ ಹುದ್ದೆಗಳಲ್ಲಿ ವೃಂದವಾರು ಹೈದರಾಬಾದ್-ಕರ್ನಾಟಕ (ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಮತ್ತು ಬೀದರ್) ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಗುಂಪು-ಬಿ ಹುದ್ದೆಗಳಲ್ಲಿ ಶೇ. 75, ಗುಂಪು-ಸಿ ಹುದ್ದೆಗಳಲ್ಲಿ ಶೇ. 80 ಮತ್ತು ಗುಂಪು-ಡಿ ಹುದ್ದೆಗಳಲ್ಲಿ ಶೇ. 85 ಕ್ಕೆ ಸಮನಾಗುವಂತೆ ಹುದ್ದೆಗಳನ್ನು ಕೆಳಕಂಡಂತೆ ಮೀಸಲಿರಿಸಿ ಅನುಸೂಚಿಯಲ್ಲಿರುವಂತೆ ಈ ಮೂಲಕ ಅಧಿಸೂಚಿಸಿದೆ.

ಕ್ರಮ	ಹುದ್ದೆ	ವೇತನ ಶ್ರೇಣಿ (ರೂಗಳಲ್ಲಿ)	ಮಂಜೂರಾದ ವೃಂದ ಬಲದಲ್ಲಿ ಪ್ರಾದೇಶಿಕ ಸ್ಥಳೀಯ ಕಛೇರಿಗೆ ಗುರುತಿಸಲಾದ ಹುದ್ದೆಗಳು	ಮುಂಬಡ್ತಿ	ನೇರ ನೇಮಕಾತಿ	ಸ್ಥಳೀಯ ವೃಂದದಲ್ಲಿ ಹೈ-ಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 75-80-85 ರಷ್ಟು ಹುದ್ದೆಗಳು		
						ಮುಂಬಡ್ತಿ	ನೇರ ನೇಮಕಾತಿ	ಒಟ್ಟು
ಗುಂಪು-‘ಬಿ’ ವೃಂದ								
1	ಸಹಾಯಕ ನಿರ್ದೇಶಕರು	22800-43200	05	(60:40 – ಮುಂ:ನೇ.ನೇ)		03	01	04
				03	02			
				Vacancy based on rotation basis				

ಅಧಿಸೂಚನೆ-೦೩

ಸಂಖ್ಯೆ: ಯುಸೇಇ 110 ಸಮನ 2013.ಬೆಂಗಳೂರು, ದಿನಾಂಕ: 27.03.2014.

ಭಾರತ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಕಂಡಿಕೆ-13 ರನ್ವಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಮಟ್ಟದ ಕಛೇರಿಯ ಸೇವೆಯಲ್ಲಿನ ಹುದ್ದೆಗಳಲ್ಲಿ ವೃಂದವಾರು ಹೈದರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಶೇ.8 ರಷ್ಟು ಹುದ್ದೆಗಳನ್ನು ಕೆಳಕಂಡಂತೆ ಮೀಸಲಿರಿಸಿ ಅನುಸೂಚಿಯಲ್ಲಿರುವಂತೆ ಈ ಮೂಲಕ ಅಧಿಸೂಚಿಸಿದೆ.

ಕ್ರ.ಸ	ಹುದ್ದೆ	ವೇತನ ಶ್ರೇಣಿ (ರೂಗಳಲ್ಲಿ)	ಮಂಜೂರಾದ ವೃಂದ ಬಲದಲ್ಲಿ ರಾಜ್ಯ ಮಟ್ಟದ ಕಛೇರಿಗೆ ಗುರುತಿಸಲಾದ ಹುದ್ದೆಗಳು	ಮುಂಬಡ್ತಿ	ನೇರ ನೇಮಕಾತಿ	ಸ್ಥಳೀಯ ವೃಂದದಲ್ಲಿ ಹೈ-ಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ರಷ್ಟು ಹುದ್ದೆಗಳು		
						ಮುಂಬಡ್ತಿ	ನೇರ ನೇಮಕಾತಿ	ಒಟ್ಟು
ಗುಂಪು-ಬಿ ವೃಂದ								
1	ಸಹಾಯಕ ನಿರ್ದೇಶಕರು	22800-43200	03	(60:40 - ಮುಂ:ನೇ.ನೇ)		01	-	01
				02	01			
2	ಸಹಾಯಕ ಅಭಿಯಂತರರು (ಸಿವಿಲ್) (ನಿಯೋಜನೆ)	22800-43200	01	-	-	-	-	-
3	ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್) (ನಿಯೋಜನೆ)	22800-43200	01	-	-	-	-	-
4	ಲೆಕ್ಕಾಧಿಕಾರಿ (ನಿಯೋಜನೆ)	22800-43200	01	-	-	-	-	-
	ಒಟ್ಟು		06	02	01	01	-	01

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ. ರಾಮಕೃಷ್ಣಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,

PR.297

SC.100

EDUCATION SECRETARIAT
No.ED 71 TPU 2013 Bangalore, dated 23rd May 2014.

NOTIFICATION

The draft of the following rules further to amend the Karnataka Pre-University Education (Academic, Registration, Administration and Grant-in-aid etc.,) Rules, 2006, which the Government of Karnataka proposes to make in exercise of the powers conferred by section 145 of the Karnataka Education Act, 1983 (Karnataka Act 1 of 1995) is hereby published as required by sub-section (1) of section 145 of the said Act, for the information of all the persons likely to be affected thereby and notice is hereby given that the said draft will be taken into consideration after thirty days from the date of its publication in the official Gazette.

Any objection or suggestion which may be received by the State Government from any person with respect to said draft before the expiry of the period specified above, will be considered by the State Government. Objections and suggestions may be addressed to the Principal Secretary to Government, Education Department (Primary and Secondary Education), M.S.Building, Bangalore-560 001.

DRAFT RULES

1.Title and commencement.- (1) These rules may be called the Karnataka Pre-University Education (Academic, Registration, Administration and Grant-in-aid etc.,) (Amendment) Rules, 2014.

(2) They shall come into force from the date of their publication in the official Gazette.

2.Amendment of rule 4.- In the Karnataka Pre-University Education (Academic, Registration, Administration and Grant-in-aid etc.,) Rules, 2006 (hereinafter referred to as the said rules), in rule 4, in sub-rule (8), after clause (ii), the following shall be inserted, namely:-

“(ii)(a) One Physical Education Teacher.”

2.Amendment of rule 14.- In rule 14 of the said rules, in sub-rule (1) after clause (d), the following shall be inserted, namely:-

“(e) There shall not be less than 100 students together in I year and II year PUC classes for the post of physical education teacher.”

By order and in the name of Governor of Karnataka

S.H.Kuriyavar

Under Secretary to Government,

Education Department (Pre-University Education)

PR.350

SC.100